

ಕರ್ನಾಟಕ ವಿಧಾನ ಪರಿಷತ್ತು
ನೂರ ನಲವತ್ತಾರನೆಯ ಅಧಿವೇಶನ

21ನೇ ಫೆಬ್ರವರಿ 2022

ಸೋಮವಾರ

ವಿಷಯಾನುಕ್ರಮಣಿಕೆ (Index)

1. ಸಂತಾಪ ಸೂಚನೆ

ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕನ್ನಡ ಚಲನಚಿತ್ರರಂಗದ ನಟ,
ಕಲಾತಪಸ್ವಿ ಡಾ: ರಾಜೇಶ್ ರವರ ನಿಧನದ ಕುರಿತು.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

**2. ರಾಷ್ಟ್ರಧ್ವಜಕ್ಕೆ ಸಜಿವರೊಬ್ಬರು ಅಗೌರವ ತೋರಿದ್ದಾರೆ ಎನ್ನುವ ಬಗ್ಗೆ ಹಾಗೂ ರಾಜ್ಯದ
ಹಲವಾರು ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಬೇಕೆನ್ನುವ ಕುರಿತು.**

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಆರ್.ಬಿ.ತಿಮ್ಮಾಪೂರ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಲಹರ್‌ಸಿಂಗ್ ಸಿರೋಯಾ
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧಪಕ್ಷದ ನಾಯಕರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

3. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು’

894+549 ಅರಣ್ಯ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಗೆ ಅನುಮತಿ ಕುರಿತು

- ಶ್ರೀ ಆಯನೂರು ಮಂಜುನಾಥ್
- ಶ್ರೀ ನಸೀರ್ ಅಹ್ಮದ್
- ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು)

476 – ಸಮಗ್ರ ಶಿಕ್ಷಣ ಅಭಿಯಾನ ಯೋಜನೆ

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು)

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಇ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರುಗಳಿಂದ ಉತ್ತರಗಳು.

ಅ) ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ವಿದ್ಯಾವಿಷಯಕ ಪರಿಷತ್ ಅಥವಾ ಸಿಂಡಿಕೇಟ್‌ನಲ್ಲಿ ಚರ್ಚಿಸದೆ ಫಲಿತಾಂಶ ಪ್ರಕಟಿಸಿರುವುದು ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತಾಗಿರುವುದರ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಉನ್ನತ ಶಿಕ್ಷಣ ಸಚಿವರ ಪರವಾಗಿ)

ಆ) ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಶೇಕಡ 10ರಷ್ಟು ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವ ಬಗ್ಗೆ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಪರವಾಗಿ)

5. ಪ್ರಕಟಣೆಗಳು

6. ಸದನದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಾಗೂ ಸದನ ನಡೆಯಲು ಸಹಕರಿಸಬೇಕೆನ್ನುವ ಕುರಿತು.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಎಂ.ಕೆ.ಪ್ರಾಣೇಶ್
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧಪಕ್ಷದ ನಾಯಕರು)
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವರು)
- ಶ್ರೀ ಸಅಲಂ ಅಹಮದ್
- ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು)
- ಶ್ರೀ ಆಯನೂರು ಮಂಜುನಾಥ್
- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಮರಿತಿಬ್ಬೇಗೌಡ

(081)21.2.2022/11.20/ಎಂ.ಎಂ-ಎಂ.ಡಿ

ಕರ್ನಾಟಕ ವಿಧಾನ ಪರಿಷತ್ತು

ಸೋಮವಾರ, 21ನೇ ಫೆಬ್ರವರಿ 2022

ಸದನವು ವಿಧಾನಸೌಧದಲ್ಲರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 11 ಗಂಟೆ 20 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿಯವರಾದ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ಅವರು ಪೀಠದಲ್ಲಿ ಉಪಸ್ಥಿತರಿದ್ದರು.

(ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಮಾನ್ಯ ಸದಸ್ಯರುಗಳು ಸದನದ ಬಾವಿಗೆ ಆಗಮಿಸಿದರು)

1. ಸಂತಾಪ ಸೂಚನೆ

ಸಭಾಪತಿಯವರು:-

ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕನ್ನಡ ಚಲನಚಿತ್ರರಂಗದ ಶ್ರೇಷ್ಠ ನಟ, ಕಲಾತಪಸ್ವಿ ಡಾ: ರಾಜೇಶ್ ಅವರು ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ.

ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕನ್ನಡ ಚಲನಚಿತ್ರರಂಗದ ನಟ, ಕಲಾತಪಸ್ವಿ ಡಾ: ರಾಜೇಶ್‌ರವರು ದಿನಾಂಕ 19.02.2022ರಂದು ನಿಧನ ಹೊಂದಿರುತ್ತಾರೆ.

15ನೇ ಏಪ್ರಿಲ್, 1935ರಂದು ಬೆಂಗಳೂರಿನಲ್ಲಿ ಜನಿಸಿದ್ದ ಶ್ರೀಯುತರು ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಇವರ ಮೂಲ ಹೆಸರು ಮುನಿ ಚೌಡಪ್ಪ ಆಗಿತ್ತು. ಪ್ರೌಢಶಾಲಾ ದಿನಗಳಲ್ಲಿಯೇ ರಂಗಭೂಮಿಯ ಸೆಳೆತ ಅಪಾರವಾಗಿದ್ದು, ಸುದರ್ಶನ್ ನಾಟಕ ಮಂಡಳಿಯಲ್ಲಿ ಪಾತ್ರ ನಿರ್ವಹಿಸತೊಡಗಿದ್ದರು. ಶ್ರೀಯುತರು ತಮ್ಮದೇ ಆದ “ಶಕ್ತಿ ನಾಟಕ ಮಂಡಳಿ”ಯನ್ನು ಸ್ಥಾಪಿಸಿ, ನಿರುದ್ಯೋಗಿ ಬಾಳು, ಬಡವ ಬಾಳು, ವಿಷಸರ್ಪ, ನಂದಾದೀಪ ಮುಂತಾದ ನಾಟಕಗಳನ್ನು ನಾಡಿನೆಲ್ಲೆಡೆ ಪ್ರದರ್ಶಿಸಿರುತ್ತಾರೆ. ನಾಟಕಗಳಲ್ಲಿನ ಜನಪ್ರಿಯತೆ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುವಂತಾಗಿ ಶ್ರೀಯುತರು “ವೀರಸಂಕಲ್ಪ” ಚಿತ್ರದ ಮೂಲಕ ಚಲನ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. 1968ರಲ್ಲಿ “ನಮ್ಮ ಊರು” ಚಿತ್ರದಿಂದ ಪ್ರಸಿದ್ಧಿ ಹೊಂದಿದ ಶ್ರೀಯುತರು ಸತೀಸುಕನ್ಯೆ, ಭಲೇ ಭಾಸ್ಕರ, ಪಿತಾಮಹ, ಗಂಗೇ ಗೌರಿ ಮುಂತಾದ 150ಕ್ಕೂ ಹೆಚ್ಚು ನಾಯಕ ಪ್ರಧಾನ ಪಾತ್ರಗಳು ಹಾಗೂ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ನಟಿಸಿರುತ್ತಾರೆ.

ಶ್ರೀಯುತರ ನಟನಾ ಪ್ರೌಢಿಮೆ, ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದ್ದು, ಡಾ: ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಅವರ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿಯೂ ಕೂಡ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಶ್ರೀಯುತರು ಶಿಸ್ತಿನ ಸಿಪಾಯಿ ಎಂದೇ ಪ್ರಖ್ಯಾತರಾಗಿದ್ದರು. ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅರಸಿ ಬಂದಿದ್ದರೂ, ಇವಕ್ಕೆಲ್ಲಾ ಶಿಖರ ಪ್ರಾಯದಂತೆ ಇವರ ಕಲಾ ಸೇವೆಯನ್ನು ಪರಿಗಣಿಸಿ ಧಾರವಾಡ ವಿಶ್ವವಿದ್ಯಾಲಯ ಶ್ರೀಯುತರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿರುತ್ತದೆ.

ಶ್ರೀಯುತರ ನಿಧನದಿಂದಾಗಿ ರಾಜ್ಯವು ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟರೊಬ್ಬರನ್ನು ಕಳೆದುಕೊಂಡಂತಾಗಿದೆ.

ಸಭಾಪತಿಯವರು:- ಸಂತಾಪ ಸೂಚನೆ ನಡೆಯುವಾಗ ಮಾನ್ಯ ಸದಸ್ಯರುಗಳು ಅವರ ಸ್ಥಾನದಲ್ಲ ಕುಳಿತುಕೊಳ್ಳುವುದು ಸೂಕ್ತ. ಆದ್ದರಿಂದ ದಯಮಾಡಿ ತಾವೆಲ್ಲರೂ ಹೋಗಿ ತಮ್ಮ ಸ್ಥಾನದಲ್ಲ ಕುಳಿತುಕೊಳ್ಳಿ ಆಮೇಲೆ ಮತ್ತೆ ಬಂದು ಬಾವಿಯಲ್ಲಿ ನಿಂತುಕೊಳ್ಳಿ.

(ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಮಾನ್ಯ ಸದಸ್ಯರುಗಳು ತಮ್ಮ ತಮ್ಮ ಸ್ಥಾನಕ್ಕೆ ತೆರಳಿದರು)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಹಿರಿಯ ಕಲಾವಿದರಾದ ಡಾ: ರಾಜೇಶ್‌ವರವರ ನಿಧನಕ್ಕೆ ತಾವು ಮಂಡಿಸಿರುವ ಸಂತಾಪ ಸೂಚನೆ ಮಂಡನೆಗೆ ನನ್ನ ಸಹಮತವನ್ನು ಸರ್ಕಾರ ಮತ್ತು ಸದನದ ಪರವಾಗಿ ಸೂಚಿಸುತ್ತಾ, ಡಾ: ರಾಜೇಶ್‌ವರವರು ಅತ್ಯಂತ ಶ್ರೇಷ್ಠ ನಟ ಎನ್ನುವ ಗೌರವಕ್ಕೆ ಪಾತ್ರರಾದವರು. ತಮ್ಮ ಉಲ್ಲೇಖದಂತೆ ಡಾ. ರಾಜ್‌ಕುಮಾರ್, ಶ್ರೀ ಉದಯಕುಮಾರ್ ಮತ್ತು ಶ್ರೀ ಕಲ್ಯಾಣ್ ಕುಮಾರ್ ಅವರ ಸಮಕಾಲೀನ ನಟರಾಗಿ ಶ್ರೀ ವಿಷ್ಣುವರ್ಧನ್ ರವರಂತಹ ಇತ್ತೀಚಿನ ಕಲಾವಿದರು ಬರುವ ಮುಂಚೆ ಚಲನಚಿತ್ರ ರಂಗದಲ್ಲ ತಮ್ಮದೇ ಆದ ಗೌರವಕ್ಕೆ ಪಾತ್ರರಾಗಿ ಅನೇಕ ಅದ್ಭುತವಾದಂತಹ ನಟನೆಯ ಪ್ರೌಢಿಮೆಯನ್ನು ತೋರಿಸಿದ್ದರು. ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ನಾಯಕನಟನಿಂದ ಹೊರತಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವರು ಪ್ರಾರಂಭ ಮಾಡಿದರು. ಶ್ರೀ ಅಶ್ವಥ್‌ವರವರು ಪೋಷಕ ನಟನಾಗಿ ಉತ್ತಮವಾದಂತಹ ನಟನಾ ಸಾಮರ್ಥ್ಯವನ್ನು ಹೊಂದಿರುವ ದಿನಗಳಲ್ಲಿ ಅವರ ಜೊತೆಯಲ್ಲಿಯೇ ಇವರು ಕೂಡ ಪೋಷಕ ಪಾತ್ರಕ್ಕಿಳಿದು ಬಹುತೇಕ ಸಿನಿಮಾಗಳಲ್ಲಿ ನಟನೆ ಮಾಡಿ ತಮ್ಮದೇ ಆದಂತಹ ಗೌರವಕ್ಕೆ ಪಾತ್ರರಾಗಿದ್ದರು. ಅವರು ಒಬ್ಬ ಸರ್ಕಾರಿ ನೌಕರನಾಗಿದ್ದುಕೊಂಡು ನಾಟಕ ರಂಗಕ್ಕೆ ಅವರ ಪಾದಾರ್ಪಣೆ ಆಯಿತು. ಅನೇಕ ನಾಟಕಗಳನ್ನು ಮಾಡುತ್ತಾ, ಜನಪ್ರಿಯ ನಾಟಕಗಳನ್ನು ಪ್ರದರ್ಶನ ಮಾಡಿ ಅವರದ್ದೇ ಆದಂತಹ ಒಂದು ನಾಟಕ ಮಂಡನೆಯನ್ನು ಸ್ಥಾಪನೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿ ಆ ಮೂಲಕ ನಾಟಕ ಪ್ರದರ್ಶನಕ್ಕೆ ಅವರು ಒತ್ತು ಕೊಡುತ್ತಾರೆ. ಅಲ್ಲ ಅವರ ಯಶಸ್ಸು ಅವರನ್ನು ಚಿತ್ರರಂಗಕ್ಕೆ ಸೆಳೆದು ಬರುತ್ತದೆ. ಅನಂತರದ ದಿನಗಳಲ್ಲಿ ಅವರು ಮಾಡಿರುವ ಅನೇಕ ಪಾತ್ರಗಳು ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಧಾರವಾಡ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್‌ಅನ್ನು ಕೊಟ್ಟಿರುತ್ತದೆ. ಇಡೀ ಸಿನಿಮಾ ರಂಗದಲ್ಲಿ 150ಕ್ಕೂ ಹೆಚ್ಚು ನಾಯಕ ಪ್ರಧಾನವಾದಂತಹ ಪಾತ್ರಗಳಲ್ಲಿ ನಟಿಸಿರುವುದು ಮತ್ತು ಸಿನಿಮಾ ರಂಗಕ್ಕೆ ಬಹಳ ಶಿಸ್ತಿನ ಸಿಪಾಯಿ ಎನ್ನುವ ಗೌರವವನ್ನು ತಂದುಕೊಟ್ಟಿರುವವರಲ್ಲಿ ಡಾ. ರಾಜೇಶ್‌ವರರೂ ಒಬ್ಬರು ಎನ್ನುವುದನ್ನು ತಾವು ಉಲ್ಲೇಖ ಮಾಡಿದ್ದೀರಿ. ಅವರ ನಿಧನದಿಂದಾಗಿ ಕರ್ನಾಟಕ ರಾಜ್ಯ ಒಬ್ಬ ಪ್ರತಿಭಾವಂತ, ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಂತಹ ನೋವನ್ನು ಅನುಭವಿಸುತ್ತದೆ. ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲ ಎಂದು ಹೇಳಿ ಈ ಸದನದ ಮೂಲಕ ನನ್ನ ಭಾವನೆಗಳನ್ನು ವ್ಯಕ್ತಪಡಿಸಿ ತಮ್ಮ ಪ್ರಸ್ತಾವಕ್ಕೆ ನನ್ನ ಸಹಮತವನ್ನು ಸರ್ಕಾರ ಮತ್ತು ಸದನದ ಪರವಾಗಿ ವ್ಯಕ್ತಪಡಿಸುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕನ್ನಡ ಚಲನ ಚಿತ್ರರಂಗದ ಶ್ರೇಷ್ಠ ನಟ, ಕಲಾ ತಪಸ್ವಿ ಡಾ. ರಾಜೇಶ್‌ವರರು ನಿಧನರಾದ ಬಗ್ಗೆ ಈ ಸದನದಲ್ಲಿ ಸಂತಾಪ ಸೂಚನೆಯ ಪ್ರಸ್ತಾವವನ್ನು ಮಂಡಿಸಿದ್ದೀರಿ. ರಾಜೇಶ್‌ವರರು ಬೆಂಗಳೂರು ನಗರಕ್ಕೆ ಹೊಸಬರೇನೂ ಆಗಿರಲಿಲ್ಲ. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದು “ಶಕ್ತಿ ನಾಟಕ ಮಂಡಳಿ”ಯಿಂದ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡಿದಂತಹವರು. ಅದರಲ್ಲಿಯೂ ಸಹ “ರವೀಂದ್ರ ಕಲಾಕ್ಷೇತ್ರ” ಇದೆ ಅಲ್ಲ ತಿಂಗಳಿಗೊಂದು ನಾಟಕವನ್ನು ನೋಡುವಂತಹ ಅವಕಾಶ ನಮಗೆ ಸಿಗುತ್ತಿತ್ತು. ರಾಜೇಶ್‌ವರರು ಕೇವಲ ಚಿತ್ರನಟರಾಗಿ ಪ್ರಸಿದ್ಧರಾದರೂ ಸಹ ರಂಗಭೂಮಿಯ ಕಲಾವಿದನಾಗಿ ಬಹಳ ಪ್ರಸಿದ್ಧರಾಗಿದ್ದುದನ್ನು ನಾವೆಲ್ಲರೂ ಸಹ ಕಂಡಿದ್ದೇವೆ. ಹಲವಾರು ಚಿತ್ರಗಳಲ್ಲಿ ಅವರು ಪಾತ್ರ ವಹಿಸಿ ಜನ ಮೆಚ್ಚುಗೆಯನ್ನು ಸಹ ಪಡೆದಿದ್ದರು. ಸುಮಾರು 150 ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿರುವಂತಹ ರಾಜೇಶ್‌ವರರು ಹಳೆಯ ಕಾಲದ ನಮ್ಮ ಚಿತ್ರನಟರಿದ್ದರು ಅದು ಡಾ. ರಾಜ್‌ಕುಮಾರ್‌ರವರು, ಶ್ರೀ ಉದಯಕುಮಾರ್‌ರವರು ಮತ್ತು ಶ್ರೀ ಕಲ್ಯಾಣ್ ಕುಮಾರ್‌ರವರಿರಬಹುದು ಅವರ ಕಾಲದ ಒಂದು ಕಡೆಯ ಕೊಂಡಿಯನ್ನು ನಾವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಳೆದುಕೊಂಡಿದ್ದೇವೆ. ಇವರ ಅಗಲಕೆಯಿಂದ ಇಡೀ ಕಲಾ ರಂಗಕ್ಕೆ ಅದರಲ್ಲಯೂ ಸಹ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಇವರ ನಷ್ಟವನ್ನು ತಡೆಯುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕೊಡಲ ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲ ಎಂದು ನಾನು ಸಹ ಪ್ರಾರ್ಥನೆ ಮಾಡಿ ತಮಗೂ ಸಹ ಧನ್ಯವಾದಗಳನ್ನು ತಿಳಿಸಿ ಈ ಸಂತಾಪ ಸೂಚನೆಗೆ ಸಹಮತವನ್ನು ವ್ಯಕ್ತಪಡಿಸುತ್ತೇನೆ.

ಸಭಾಪತಿಯವರು:- ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಪರಮಾತ್ಮನು ಕರುಣಿಸಲ ಎಂದು ಪ್ರಾರ್ಥಿಸುತ್ತೇನೆ. ಮೃತರ ಗೌರವಾರ್ಥ ಮಾನ್ಯ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನವನ್ನಾಚರಿಸಬೇಕೆಂದು ಕೋರುತ್ತೇನೆ.

(ಮೃತರ ಗೌರವಾರ್ಥ ಸದನದಲ್ಲ ಉಪಸ್ಥಿತರಿದ್ದವರೆಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನವನ್ನು ಆಚರಿಸಿದರು)

ಸದನದಲ್ಲ ಪ್ರಸ್ತಾಪಿಸಿದಂತಹ ಸಂತಾಪ ಸೂಚನೆ ನಿರ್ಣಯವನ್ನು ಮೃತರ ಕುಟುಂಬಕ್ಕೆ ಕಳುಹಿಸಿಕೊಡಲಾಗುವುದು.

ಸಭಾಪತಿಯವರು:- ಈಗ ಪ್ರಶ್ನೋತ್ತರ ಅವಧಿ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, . . .

ಶ್ರೀ ಆರ್.ಬಿ. ತಿಮ್ಮಾಪೂರ(ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 5-6 ದಿವಸಗಳಿಂದ ಸದನದ ಕಾರ್ಯಕಲಾಪಗಳು ನಡೆಯುತ್ತಿಲ್ಲ. ಆದ್ದರಿಂದ ಏನು ಮಾಡಬೇಕು, ಹೇಗೆ ಮಾಡಬೇಕೆಂಬ ಬಗ್ಗೆ ಚರ್ಚಿಸಲು ನಮಗೆ ಸ್ವಲ್ಪ ಅವಕಾಶ ಕೊಡಿ.

ಸಭಾಪತಿಯವರು:- ಒಂದು ನಿಮಿಷ ಇರಿ.

(ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಮಾನ್ಯ ಸದಸ್ಯರುಗಳು ಸದನದ ಬಾವಿಗೆ ಆಗಮಿಸಿದರು)

2. ರಾಷ್ಟ್ರಧ್ವಜಕ್ಕೆ ಸಜಿವರೊಬ್ಬರು ಅಗೌರವ ತೋರಿದ್ದಾರೆ ಎನ್ನುವ ಬಗ್ಗೆ ಹಾಗೂ ರಾಜ್ಯದ ಹಲವಾರು ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಬೇಕೆನ್ನುವ ಕುರಿತು

ಶ್ರೀ ಕೆ.ಉ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ನಾನು ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕೈ ಮುಗಿದು ನಾಡಿನ ಜನರ ಪರವಾಗಿ ಪ್ರಾರ್ಥನ ಮಾಡುತ್ತೇನೆ, ನಾಡಿನ ಜ್ವಲಂತ ಸಮಸ್ಯೆಗಳನ್ನು ನಾವು ಚರ್ಚೆ ಮಾಡಬೇಕಾಗಿದೆ. ನದಿ ಜೋಡಣೆ ವಿಚಾರದಿಂದ ಈ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ. ಜಲಾಶಯಗಳ ಪ್ರಾಜೆಕ್ಟ್‌ಗಳನ್ನು ಪೂರ್ಣ ಮಾಡುವುದಕ್ಕೆ ಆಗಲಿಲ್ಲ. ಅದು ಮೇಕೆದಾಟು ಇರಲಿ, ಮಹಾದಾಯಿ ಇರಲಿ, ಕೃಷ್ಣಾ ನದಿ ನೀರಿನ ವಿಚಾರ ಇರಲಿ, ತುಂಗಭದ್ರಾ ನದಿ ನೀರಿನ ವಿಚಾರ ಇರಲಿ. ಜೊತೆಗೆ ರೈತರ ಸಮಸ್ಯೆಗಳನ್ನು ಚರ್ಚೆ ಮಾಡುವುದಕ್ಕೆ ಆಗಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚೆ ಮಾಡುವುದಕ್ಕೆ ಆಗಲಿಲ್ಲ. ದೊಡ್ಡ ದೊಡ್ಡ ಸಮಸ್ಯೆಗಳು ನಮ್ಮೆದುರು ಇವೆ. ಈಗಾಗಲೇ ಐದು ದಿನಗಳಿಂದ ಪ್ರತಿಭಟನೆ ನಡೆದಿದೆ. ನಾನು ಆಳುವ ಪಕ್ಷದವರನ್ನೂ ಮತ್ತು ಕಾಂಗ್ರೆಸ್ ಪಕ್ಷದ ಶಾಸಕ ಮಿತ್ರರನ್ನೂ ತಮ್ಮ ಮೂಲಕ ಮನವಿ ಮಾಡುತ್ತೇನೆ, ತಾವು ಏನಾದರೂ ಅವರಿಂದ ಹೇಳಿಕೆ ಮಾಡಿಸುವುದೋ ಅಥವಾ ಕೂರಿಸಿ ಅವರ ಜೊತೆ Joint Business Advisory Committee meeting ಕರೆಸಿ ಇತ್ಯರ್ಥ ಮಾಡಿ ಉಳಿದ ದಿನಗಳಲ್ಲಾದರೂ ಅಧಿವೇಶನ ನಡೆಸಿದರೆ ನಾವು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿ ನಮ್ಮೆಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಾಧ್ಯತೆ ಇದೆ. ಏಕೆಂದರೆ ಇವತ್ತು ಕೇಂದ್ರದಿಂದ ನಮಗೆ ಬರಬೇಕಾದ ಅನುದಾನ ಬರುತ್ತಿಲ್ಲ. ನಮ್ಮ ನಮ್ಮ ಭಾಗಗಳಲ್ಲಿ ಆಗಬೇಕಾದಂತಹ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಜೆಟ್‌ನಲ್ಲಿ ಏನಿರಬೇಕು ಎಂಬ ಸಂದೇಶವನ್ನು ನಾವು ಕೊಡಬೇಕಲ್ಲವೇ? ನಾವು ಸರ್ಕಾರದ ಮೇಲೆ ಒತ್ತಡವನ್ನು ಹಾಕಬೇಕಲ್ಲವೇ? ಬಹುಶಃ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆಗದೇ ಹೋದರೆ ಬಜೆಟ್‌ನಲ್ಲಿ ನಮಗೆ justice ಸಿಗುತ್ತದೋ ಇಲ್ಲವೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ದಯಮಾಡಿ ತಮ್ಮ ಮೂಲಕ ನಾನು ಮತ್ತೊಮ್ಮೆ ಕೈ ಮುಗಿದು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕೇಳುವುದೇನೆಂದರೆ, ಅಧಿವೇಶನ ನಡೆಯುವ ಹಾಗೆ ನೋಡಿಕೊಳ್ಳಿ. ತಾವು ಮತ್ತು ಸ್ವೀಕರಿಸುವರು ಸೇರಿ ಮಧ್ಯೆ ನಿಂತು ಮುಖ್ಯಮಂತ್ರಿಯವರನ್ನು ಮತ್ತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಸದೀಯ ವ್ಯವಹಾರಗಳ ಸಚಿವರನ್ನು ಕರೆದು, ಎರಡೂ ಪಕ್ಷಗಳ ವಿರೋಧಪಕ್ಷಗಳ ನಾಯಕರುಗಳನ್ನು ಕರೆದು ಯಾವ ರೀತಿ ಚರ್ಚೆ ಮಾಡುತ್ತೀರೋ ಮಾಡಿ. ಇದಕ್ಕೆ ಏನಾದರೂ ವಿದಾಯ ಹೇಳಬೇಕಲ್ಲವೇ? ಬದಲಾದ ಕಾಲಘಟ್ಟದಲ್ಲಿ ನಮ್ಮ ರಾಷ್ಟ್ರೀಯ ಪಕ್ಷಗಳೂ ಕೂಡ ಪ್ರತಿಭಟನೆಯನ್ನು ಮತ್ತು ಧರಣಿಯನ್ನು ಇಟ್ಟುಕೊಳ್ಳುವಾಗ target ಅನ್ನು ಇಡುವಾಗ ಯೋಚನೆ ಮಾಡಿ ಇಡಬೇಕಾಗುತ್ತದೆ. ಆ target ಅನ್ನು ಇಟ್ಟುಕೊಂಡಾಗ ಯಾವುದನ್ನು ಎಲ್ಲಯವರೆಗೆ ಈಡೇರಿಸಿಕೊಳ್ಳಬಹುದು ಎನ್ನುವುದನ್ನು ಕೂಡ ಯೋಚನೆ ಮಾಡಬೇಕಾಗುತ್ತದೆ. ನಾನು ಪ್ರತಿಭಟನೆಯನ್ನು ತಪ್ಪು ಎಂದು ಹೇಳುವುದಿಲ್ಲ. ಆದರೆ ಪ್ರತಿಭಟನೆ ಬಂದಾಗ ಅದನ್ನು ಹೇಗೆ ಇತ್ಯರ್ಥ ಮಾಡಬೇಕು ಎಂಬ ಜವಾಬ್ದಾರಿ ಆಳುವ ಪಕ್ಷಗಳ ಮೇಲೆಯೂ ಇರುತ್ತದೆ. ಹಾಗಾಗಿ ಇದಕ್ಕೊಂದು ಅಂತಿಮ ವಿದಾಯವನ್ನು ಹಾಡಬೇಕಲ್ಲವೇ? ವಿದಾಯ ಹಾಡುವುದರ ಮೂಲಕ ಉಳಿದ ದಿನಗಳಲ್ಲಾದರೂ ಈ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಬೇಕಲ್ಲವೇ? ಈ ದಿನೆಯಲ್ಲಿ ತಾವು ಚರ್ಚೆ ಮಾಡಿ ಒಂದು ಅವಕಾಶ ಮಾಡಿಕೊಟ್ಟು ಈ ಪ್ರತಿಭಟನೆಗೆ ವಿದಾಯ ಹೇಳುವಂತಹ ಒಂದು ತೀರ್ಮಾನಕ್ಕೆ ಆಡಳಿತ ಪಕ್ಷವೂ ಬರಬೇಕು, ತಾವು ಮಧ್ಯೆ ನಿಲ್ಲಬೇಕು ಅದಕ್ಕೆ ಕಾಂಗ್ರೆಸ್ ಪಕ್ಷವು ಸಹಕಾರ ನೀಡಬೇಕೆಂದು ಮನವಿ ಮಾಡುತ್ತೇನೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಇವತ್ತಿಗೆ ಐದು ದಿನ ಕಳೆದು ಹೋಯಿತು, ಆರನೇ ದಿನಕ್ಕೆ ನಾವು ಕಾಲಿಟ್ಟಿದ್ದೇವೆ. ಹಲವಾರು ವಿಚಾರಗಳು ಚರ್ಚೆಯಾಗಬೇಕು ಎನ್ನುವವರಲ್ಲಿ ನಾವೂ ಒಬ್ಬರು. ಈ ರಾಜ್ಯದಲ್ಲಿ ಸರ್ಕಾರಗಳು ಮಾಡುವಂತಹ ಅನಾಹುತಗಳ ಬಗ್ಗೆ ನಾವು ಚರ್ಚೆ ಮಾಡಬೇಕಾಗಿದೆ. ಒಂದು ಕಡೆ Bitcoin ಸಮಸ್ಯೆ ಇದೆ. Bitcoin ಈ ರಾಜ್ಯದಲ್ಲಿ ಯಾವ ರೀತಿ ಹಲವಾರು ಜನರನ್ನು ದೋಚಿಕೊಂಡು ಹೋಗಿದೆ ಎನ್ನುವಂತಹದ್ದು ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಯಾವ ರೀತಿ ಹದಗೆಟ್ಟಿದೆ ಎನ್ನುವಂತಹದ್ದು.

(ಮುಂದು)

(82) ಎಸ್‌ಪಿಆರ್/ಎಂಡಿ/11:30/21/02/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಬಿ.ತಿಮ್ಮಾಪೂರ(ಮುಂದು):-

ಸರ್ಕಾರಿ ಕೆಲಸಗಳನ್ನು ಮಾಡುವ ಒಬ್ಬ ಗುತ್ತಿಗೆದಾರ ಶೇಕಡ 40 ರಷ್ಟು ಕಮಿಷನ್‌ನ್ನು ಕೊಡಬೇಕು ಎನ್ನುವ ಮಾತನ್ನು ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದು ತಿಳಿಸುತ್ತಾರೆ. ಈ ವ್ಯಕ್ತಿಗೆ ಅಲ್ಲಿ ಯಾವುದೇ ರೀತಿಯ ನ್ಯಾಯ ದೊರೆಯಲಿಲ್ಲ ಎನ್ನುವಾಗ, ಅವನು ಎಲ್ಲಿಗೆ ಹೋಗಬೇಕು? ಆಡಳಿತದಲ್ಲರುವ ಭಾರತೀಯ ಜನತಾ ಪಕ್ಷವನ್ನು ನಾನು ನೋಡಿದ್ದೇನೆ. ಯಾವುದೋ ನೌಕರನೊಬ್ಬನ ಮಗಳು ದೇಶದ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದ ತಕ್ಷಣ, ದಲಿತ ಮಂತ್ರಿಗಳಾದ ಶ್ರೀ ನಾಗೇಶ್ ಎಂಬುವವರು ತಮ್ಮ ರಾಜೀನಾಮೆಯನ್ನು ಪಡೆದುಕೊಳ್ಳುವ ನೀವುಗಳು.... ಈ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಲ್ಲಿ ಗೌರವ ನೀಡುತ್ತಿರುವ ನನ್ನ ರಾಷ್ಟ್ರದ್ವಜಕ್ಕೆ ಅಪಮಾನವಾಗಿದೆ. ಎಲ್ಲಯೋ ಒಂದು ಕಡೆ ಈ ರಾಷ್ಟ್ರದ್ವಜವನ್ನೇ ತೆಗೆಯುತ್ತೇವೆ ಎನ್ನುವ ಸಂಚು ನಡೆಯುತ್ತಿದೆ. ಶ್ರೀ ಕೆ.ಎಸ್.ಈಶ್ವರಪ್ಪನವರು ಮಂತ್ರಿಗಳಾಗಿದ್ದು, ಅವರ ಮಾತು ಅಷ್ಟೇ

ಸಭಾಪತಿಯವರು:- ಶ್ರೀ ಈಶ್ವರಪ್ಪನವರ ವಿಷಯಕ್ಕೆ ಸೀಮಿತವಾಗಿ ಮಾತನಾಡಿ. ಅದನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತನಾಡುತ್ತಿದ್ದೀರಿ; ಇದನ್ನು ಬಿಟ್ಟು ಮುಂದೆ ಹೋಗಿ. ಯಾವ ವಿಷಯವನ್ನು ಪ್ರಸ್ತಾಪಿಸುತ್ತಿದ್ದೀರಿ, ಅದನ್ನು ಮುಂದುವರಿಸಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಒಂದು ಕಡೆ ಜ್ವಲಂತ ಸಮಸ್ಯೆಗಳ ಚರ್ಚೆಗಳಿಗೆ ಸರ್ಕಾರ ಉತ್ತರಿಸಬೇಕಾಗಿದೆ. ನಾವು ವಿರೋಧ ಪಕ್ಷದವರಾಗಿ ಏಕೆ ಮಾಡುವ ಕೆಲಸ ಮಾಡುತ್ತೇವೆ ಇದು ಒಂದು ಕಡೆಯಾದರೆ, ಮತ್ತೊಂದೆಡೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು. ಇನ್ನೊಂದೆಡೆ ಈ ರಾಜ್ಯದ ಜನತೆಯು ವಿರೋಧ ಪಕ್ಷದವರು ಏನು ಕೆಲಸ ಮಾಡುತ್ತಾರೆ ಎನ್ನುವುದನ್ನು ನೋಡುತ್ತಾರೆ. ಮಗದೊಂದೆಡೆ ಸರ್ಕಾರವು ತನ್ನ ಮೇಲಿರುವ ಆಪಾದನೆಗಳ ಬಗ್ಗೆ ಅಂದರೆ Bitcoin, ಶೇಕಡ 40 ರಷ್ಟು ಕಮಿಷನ್ ಪ್ರಕರಣಗಳ ಆದಿಯಾಗಿ ಕರೋನಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ನಿಭಾಯಿಸಿದ ರೀತಿ-ನೀತಿ, ಪ್ರವಾಹ ಸಂದರ್ಭದಲ್ಲಿ ಸರ್ಕಾರವು ಮಾಡಿದ ಹಲವಾರು ಕಾರ್ಯಕ್ರಮಗಳ ಬಗ್ಗೆ ಇಡೀ ಜನತೆಯ ಮುಂದೆ ನಾವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಚರ್ಚಿಸಬೇಕಾಗಿದೆ. ಸರ್ಕಾರದ ಮೇಲಿರುವ ಆಪಾದನೆಗಳ ಬಗ್ಗೆ ನಾವು ದಿನಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ನೋಡಿದ್ದೇವೆ. ಇಲ್ಲಿ ರಾಷ್ಟ್ರದ್ವಜ ಮತ್ತು ಮಂತ್ರಿಯೊಬ್ಬರ ಬಗ್ಗೆ

ಸಭಾಪತಿಯವರು:- ಸದನದ ಕಾರ್ಯಕಲಾಪಗಳನ್ನು ಹೊರತುಪಡಿಸಿ, ನಿಮ್ಮ ಮಾತಿನ ಮೇಲೆ ಚರ್ಚೆಯನ್ನು ಪ್ರಾರಂಭಿಸೋಣ ಬಿಡಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಾನು ಕೇವಲ ಎರಡು ಅಂಶಗಳನ್ನು ಹೇಳುತ್ತೇನೆ. ಇಲ್ಲಿ ರಾಷ್ಟ್ರದ್ವಜ ಹಾಗೂ ಮಂತ್ರಿ ಇವೆರಡರಲ್ಲ ಆಯ್ಕೆ ಯಾವುದು? ಬಹಳಷ್ಟು ಸಮಸ್ಯೆಗಳ ಬಗ್ಗೆ ನಾವು ಮಾತನಾಡಬೇಕೆನ್ನುವವರಾಗಿದ್ದೇವೆ. ನಾವು ಇಲ್ಲಿ Bitcoin ಮತ್ತು ಪ್ರವಾಹದ ಬಗ್ಗೆ ಮಾತನಾಡಬೇಕಾಗಿದೆ. ಆದರೆ, ರಾಷ್ಟ್ರದ್ವಜ ಹಾಗೂ ಮಂತ್ರಿ ವಿಷಯಗಳು ಬಂದಾಗ, ನನ್ನ ಆಯ್ಕೆ

ಸಭಾಪತಿಯವರು:- ತಿಮ್ಮಾಪೂರವರೇ, ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈಗ ನೀವು ಮೊದಲು ಏನು ವಿಷಯದ ಬಗ್ಗೆ ಮಾತನಾಡುತ್ತಿದ್ದೀರೋ, ಅದೇ ವಿಷಯವಾಗಿ ಮಾತನಾಡಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ನಾನು ಹೇಳುವುದಿಷ್ಟೇ, ಇಲ್ಲಿ ರಾಷ್ಟ್ರದ್ವಜ ಮತ್ತು ಮಂತ್ರಿ ಎನ್ನುವ ಪ್ರಶ್ನೆ ಬಂದಿದೆ ಹಾಗೂ ಸರ್ಕಾರದ ಮೇಲೆ ಹಲವಾರು ಆಪಾದನೆಗಳಿವೆ. ಮಂತ್ರಿಯನ್ನು ಸಚಿವ ಸಂಪುಟದಿಂದ ತೆಗೆದು ಹಾಕಿ ಸರ್ಕಾರದ ಮೇಲೆ ಈಗ ಬಂದಿರುವ ಆಪಾದನೆಗಳಿಂದ ನಾವು ಹೊರಗೆ ಬರುತ್ತಿದ್ದೇವೆ, Bitcoin ವಿಚಾರ ಹಾಗೂ ಕರೋನಾದಂತಹ ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಮಾಡಿದ ಕೆಲಸಗಳ ಬಗ್ಗೆ ನಾವು ಜನತೆಗೆ ಹೇಳುತ್ತೇವೆ ಎಂದು ಸರ್ಕಾರ ಮುಂದಾಗಬೇಕಿತ್ತು. ಆದರೆ ಈ ವಿಷಯಗಳ ಬಗ್ಗೆ ಜನತೆಗೆ ಹೇಳುವ ಕೆಲಸ ಮಾಡುವುದನ್ನು ಬಿಟ್ಟು, ಇವರಿಗೆ ರಾಷ್ಟ್ರದ್ವಜ ಮುಖ್ಯನೋ ಅಥವಾ ಮಂತ್ರಿ ಮುಖ್ಯವೋ ಎಂದು ನನಗೆ ಅರ್ಥವಾಗುತ್ತಿಲ್ಲ. ಸರ್ಕಾರದ ಈ ರೀತಿಯ ಹಠ ಧೋರಣೆಯಿಂದಾಗಿ ಇಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಮುಚ್ಚಿಹಾಕಲು ಸರ್ಕಾರವು ಮಂತ್ರಿಗಳ ರಾಜೀನಾಮೆಯನ್ನು ಪಡೆದುಕೊಳ್ಳದೇ, ನಮ್ಮನ್ನೆಲ್ಲಾ ಸದನದ ಬಾವಿಗೆ ತಳ್ಳುವ ಕೆಲಸವನ್ನು ಮಾಡಿದ್ದಾರೆ. ಸಭಾನಾಯಕರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ರಾಷ್ಟ್ರ, ದೇಶ-ರಾಜ್ಯಗಳ ಬಗ್ಗೆ ಮಾತನಾಡುತ್ತಿರುವುದನ್ನು ನಾನು ನೋಡಿದ್ದೇನೆ. ಹೀಗಾಗಿ ನಾನು ಸಭಾನಾಯಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ

ಸಭಾಪತಿಯವರು:- ಶ್ರೀ ತಿಮ್ಮಾಪೂರವರೇ, ಇರಲಿ ಬಿಡಿ. ಈಗ ನೀವು ಹೇಳಿದ್ದೀರಿ; ಅಷ್ಟು ಸಾಕು. ಈಗ ಅವರು ಉತ್ತರಿಸುತ್ತಾರೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಹೀಗಾಗಿ ನಾನು ಸಭಾನಾಯಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸರ್ಕಾರವು ಉತ್ತರಿಸಬೇಕು ಆದರೆ, ಇವರು ರಾಷ್ಟ್ರದ್ವಜದ ನೆಪ ಮಾಡಿಕೊಂಡು ಮಂತ್ರಿಗಳಿಂದ ರಾಜೀನಾಮೆ ಪಡೆದುಕೊಳ್ಳಲಾರದೇ, ಇದರಿಂದ ಜನರನ್ನು ತಪ್ಪುದಾರಿಗೆ ಏಳಿಯುವ ಕೆಲಸವನ್ನು ಮಾಡುತ್ತಿದ್ದಾರೆ.

ಸಭಾಪತಿಯವರು:- ಶ್ರೀ ಭೋಜೇಗೌಡರೇ ತಾವು ಮಾತನಾಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ...

(ಗೊಂದಲ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಆದರೆ ಸರ್ಕಾರಕ್ಕೆ ಈ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿಲ್ಲ.

ಸಭಾಪತಿಯವರು:- ಶ್ರೀ ತಿಮ್ಮಾಪೂರವರೇ, ಮಾತನಾಡಿದ್ದು ಸಾಕು.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಯಾವುದೇ ಪಾಲಕರನ್ನು ಕರೆದಿಲ್ಲ. ಸ್ಥಳಕ್ಕೆ ಸರ್ಕಾರ ಅಥವಾ ಜಿಲ್ಲಾಧಿಕಾರಿಗಳು ಹೋಗಿಲ್ಲ. ಇವತ್ತಿನ ದಿವಸ ಅಲ್ಲನ ಶಾಲಾ ಮಕ್ಕಳೆಲ್ಲರೂ ಬೀದಿಯಲ್ಲಿ ಬಿದ್ದಿದ್ದಾರೆ. ಇಂತಹ ಸಮಸ್ಯೆಗಳನ್ನು ಬಿಟ್ಟು

ಸಭಾಪತಿಯವರು:- ಇದರ ಬಗ್ಗೆ ಚರ್ಚಿಸುವುದು ಬೇಡ. ಈಗ ನೀವು ಕೇಳಿರುವ ಪ್ರಶ್ನೆ ಇದೆ. ಒಂದು ನಿಮಿಷ ನಾನು ಹೇಳುವುದನ್ನು ಕೇಳಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ನಮ್ಮನ್ನು ಸದನದ ಬಾವಿಗೆ ತಳ್ಳುವ ಸರ್ಕಾರದ ನೀತಿಯು ಸರಿಯಾದುದಲ್ಲ. ನಾನು ಸರ್ಕಾರಕ್ಕೆ ವಿನಂತಿಸುವುದೇನೆಂದರೆ, ...

ಸಭಾಪತಿಯವರು:- ಇದರ ಬಗ್ಗೆ ನಿಮ್ಮ ಪ್ರಶ್ನೆಯಿದ್ದು, ಅದಕ್ಕೆ ನಾನು ಉತ್ತರಿಸಿದ್ದೇನೆ. ಆ ಪ್ರಶ್ನೆಯನ್ನು ಕೇಳಿದಾಗ ಉತ್ತರಿಸಿ. ಆ ಸಂದರ್ಭದಲ್ಲಿ ನೀವು ಮಾತನಾಡಿ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಈ ರಾಜ್ಯದಲ್ಲರುವ ಮತ್ತಷ್ಟು...

ಸಭಾಪತಿಯವರು:- ಇದೇ ವಿಷಯದ ಬಗ್ಗೆ ನಿಮ್ಮ ಪ್ರಶ್ನೆ ಇದೆ. ಈಗ ಚರ್ಚೆ ಬೇಡ. ನಿಮಗೆ ಮಾತನಾಡಲು ಅವಕಾಶವನ್ನು ನೀಡುತ್ತೇನೆ.

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಈಗ ದೇಶ ಮತ್ತು ರಾಜ್ಯಗಳು ಹೊತ್ತಿ ಉರಿಯುತ್ತಿವೆ.

ಸಭಾಪತಿಯವರು:- ಸಭಾನಾಯಕರೇ, ...

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಕಾಳಜಿ ಇಲ್ಲದಿರುವ ಸರ್ಕಾರ ಇವತ್ತಿನ ದಿವಸ ನಮ್ಮನ್ನು ಸದನದ ಬಾವಿಗೆ ತಳ್ಳಿ, ಕರು ಧೋರಣೆಯನ್ನು ತಾಳುತ್ತಿದೆ. ಇದನ್ನು ವಿರೋಧಿಸಿ, ನಾನು ಪುನಃ ಸದನದ ಬಾವಿಗೆ ಹೋಗುತ್ತಿದ್ದೇನೆ.

(ಈ ಹಂತದಲ್ಲಿ ಶ್ರೀ ಆರ್.ಬಿ.ತಿಮ್ಮಾಪೂರರವರು ಸದನದ ಬಾವಿಗೆ ಪ್ರವೇಶಿಸಿದರು)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ...

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅತ್ಯಂತ ಹಿರಿಯ ಸದಸ್ಯರಾದ ಶ್ರೀ ಕೆ.ಐ.ಶ್ರೀಕಂಠೇಗೌಡರು ...

ಸಭಾಪತಿಯವರು:- ಶ್ರೀ ಭೋಜೇಗೌಡರೇ, ನಿಮಗೆ ಮಾತನಾಡಲು ಅವಕಾಶ ನೀಡುತ್ತೇನೆ. ಸಭಾನಾಯಕರೇ, ಈಗ ಶ್ರೀ ಭೋಜೇಗೌಡರವರು ಮಾತನಾಡಲಿ. ನಂತರದಲ್ಲಿ ನೀವು ಎಲ್ಲವನ್ನೂ ಸೇರಿಸಿ ಉತ್ತರಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಹಾಗೆಯೇ ಆಗಲಿ.

ಸಭಾಪತಿಯವರು:- ಶ್ರೀ ಭೋಜೇಗೌಡರೇ, ನೀವು ಮಾತನಾಡಿ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ....

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಎರಡೂ ರಾಷ್ಟ್ರೀಯ ಪಕ್ಷಗಳು ಶ್ರೀ ರವಿಯವರೇ, ನೀವು advance ಆಗಿ ...

ಸಭಾಪತಿಯವರು:- ಸದನದ ಬಾವಿಯೊಳಗೆ ಇರುವವರು ಮಾತನಾಡಬೇಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಶ್ರೀ ರವಿಯವರು in advance ಆಗಿ ಫಲತಾಂಶವನ್ನು ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದಗಳು. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮತ್ತು ನಮ್ಮಲ್ಲಿನ ಪ್ರಾದೇಶಿಕ ಪಕ್ಷವಾದ ನಮ್ಮ ಪಕ್ಷಕ್ಕೂ ಬಹಳ ಜವಾಬ್ದಾರಿ ಇದೆ. ಈ ಜವಾಬ್ದಾರಿಯನ್ನು ನಾವುಗಳೆಲ್ಲರೂ ಅರಿತವರಾಗಿದ್ದೇವೆ. ಹೋರಾಟ ಮತ್ತು ಪ್ರತಿಭಟನೆ ಇವೆರಡೂ ಸಂವಿಧಾನ ಬದ್ಧವಾದ ಎಲ್ಲರ ಹಕ್ಕು ಆಗಿದೆ. ಹೋರಾಟ ಮಾಡುವ ಸಂದರ್ಭದಲ್ಲಿ ನೂರಾರು ಬೇರೆ ಬೇರೆ ರೀತಿಯ ವೇದಿಕೆಗಳಿವೆ. ಈ ವೇದಿಕೆಯಲ್ಲಿನ ಹೋರಾಟಕ್ಕೆ ಫಲ ದೊರೆಯಲಿಲ್ಲವೆಂದಾದರೆ, ಮತ್ತೊಂದು ವೇದಿಕೆಯಲ್ಲಿ ಪಡೆಯಬಹುದು. ಒಂದು ವೇಳೆ ಅಲ್ಲಿಯೂ ಸಹ ಹೋರಾಟಕ್ಕೆ ಫಲ ದೊರೆಯಲಿಲ್ಲವೆಂದಾದರೆ, ಮತ್ತೊಂದು ವೇದಿಕೆಯ ಮೇರೆ ಹೋಗಬಹುದು. ಈ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಮೇರೆ ಹೋಗಲೂ ಸಹ ಅವಕಾಶಗಳಿದ್ದು, ಇದನ್ನು ನಮ್ಮ ಸಂವಿಧಾನವು ನೀಡಿದೆ. ಹೋರಾಟ ಮಾಡುವ ವಿಚಾರದಲ್ಲಿ ನಮಗೆ ಭಿನ್ನಾಭಿಪ್ರಾಯಗಳಿಲ್ಲ. ಹೋರಾಟಗಳು ಜನಾಂದೋಲನವಾಗಿವೆ. ಜನರ ವಿಚಾರಗಳನ್ನು ಜನತಾ ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಅವಕಾಶಗಳೂ ಸಹ ಇವೆ. ಇಂತಹ ಅವಕಾಶಗಳು ಲಭ್ಯವಿರುವ ಸಂದರ್ಭದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ದಯಮಾಡಿ ಅಧಿವೇಶನವನ್ನು ನಡೆಸಲು ಅನುವು ಮಾಡಿಕೊಡಬೇಕು. ಏಕೆಂದರೆ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಅಧಿವೇಶನಗಳನ್ನು ನಡೆಸಲಾಗುತ್ತದೆ. ನಾನು ನಿನ್ನೆಯಷ್ಟೇ ಈ ಬಗ್ಗೆ ನೋಡಿದ್ದೇನೆ. ಒಂದು ದಿನದ ಅಧಿವೇಶನಕ್ಕೆ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವು ವ್ಯಯವಾಗುತ್ತದೆ. ಇದು ಸಾರ್ವಜನಿಕರ ಮೊತ್ತವಾಗಿದೆ. ಜನರು ಪಾವತಿಸುವ ತೆರಿಗೆಯ ಹಣದಲ್ಲಿ ಕೋಟ್ಯಾಂತರ ಮೊತ್ತವನ್ನು ವ್ಯಯಿಸಿ ನಾವು ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ ಜನರಿಗೆ ನೂರಾರು ಕೋಟಿ ರೂಪಾಯಿಗಳಷ್ಟು ಪ್ರಯೋಜನವಾಗುವ ಕೆಲಸಗಳನ್ನು ನಾವು ಜನರಿಗಾಗಿ ಮಾಡಬೇಕು. ಇದು ನಮ್ಮ ಕರ್ತವ್ಯವೂ ಸಹ ಆಗಿದೆ. ಈ ಕರ್ತವ್ಯವನ್ನು ಮರೆತು ನಾವುಗಳು ಇಲ್ಲಿ ಕುಳಿತುಕೊಂಡಿದ್ದೇವೆ ಎಂದು ಎಲ್ಲರೂ ಒಂದು ಕಡೆ ನಮಗೆ ಭಾಸವಾಗುತ್ತಿದೆ. ಈ ನಿಟ್ಟಿನಲ್ಲಿ ಇವರುಗಳು ಈ ದಿವಸ ಹೋರಾಟವನ್ನು ಮಾಡಲಿ. ಇದಕ್ಕೆ ನೀವೂ ಸಹ ಅವಕಾಶವನ್ನು ನೀಡಿದ್ದೀರಿ. ಈಗಾಗಲೇ ಸಭಾಪತಿಗಳು ಈ ವಿಚಾರದಲ್ಲಿ ಒಂದು verdict ನ್ನು ನೀಡಿದ್ದಾರೆ. ಆ ನಂತರದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಯಾವ ಕ್ರಮ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೈಗೊಳ್ಳಬೇಕೆನ್ನುವ ವಿಚಾರವನ್ನು ನಾನು ನಿಮಗೆ ಹೇಳುವ ಅವಶ್ಯಕತೆ ಇಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶಗಳಿವೆ. ಆದರೆ ಈ ರೀತಿಯ ಕ್ರಮವನ್ನು ಕೈಗೊಳ್ಳಲು ಅವಕಾಶವನ್ನು ನೀಡಬಾರದು ; ಇವರುಗಳೆಲ್ಲರೂ ನಮ್ಮ ಸದಸ್ಯರು ಹಾಗೂ ನಮ್ಮ ಸಹೋದರರು ; ಇವರುಗಳೆಲ್ಲರೂ ನಮ್ಮ ನಾಡಿನ ಜ್ವಲಂತ ಸಮಸ್ಯೆಗಳಿಗಾಗಿ ನಮ್ಮೊಂದಿಗೆ ಹೋರಾಟ ಮಾಡುವವರಾಗಿದ್ದಾರೆ. ಈ ಕಾರಣಕ್ಕಾಗಿ ಇವರುಗಳೆಲ್ಲರನ್ನೂ ಸದನದಲ್ಲಟ್ಟುಕೊಂಡು ವಿಷಯಗಳ ಚರ್ಚೆ ಮಾಡಬೇಕೆನ್ನುವ ವಿಚಾರದಲ್ಲ ಬಹಳ ದೊಡ್ಡ ಮನಸ್ಸು ಮಾಡಿ ತಾವೂ ಸಹ ಬೇರೆ ರೀತಿಯ 'untold incident' ಘಟನೆ ಅಥವಾ ಅವಕಾಶ ನೀಡದ ರೀತಿಯಲ್ಲಿ ಸದನದ ಕಾರ್ಯಕಲಾಪಗಳು ನಡೆಯಬೇಕು ಎನ್ನುವ ವಿಚಾರದಲ್ಲ ನಿಮಗೆ ಇರುವ ತುಂಬು ಹೃದಯದ ಮನಸ್ಸಿಗೆ ಎರಡೂ ರಾಜಕೀಯ ಪಕ್ಷಗಳು ತಮ್ಮಗಳ ಮನಸ್ಸನ್ನು ನೀಡಬೇಕಾಗಿದೆ. ಈ ಸದನದಲ್ಲ ಎಲ್ಲಾ ಹಿರಿಯ ಸದಸ್ಯರುಗಳಿದ್ದಾರೆ. ಹೀಗಾಗಿ ದಯಮಾಡಿ ನಿಮ್ಮ ಹೋರಾಟವನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಬೇಕಾದಷ್ಟು ವೇದಿಕೆಗಳಿವೆ ಎಂದು ನಾನು ಹೇಳುತ್ತೇನೆ. ಸದನದ ಹೊರಗಡೆಯೂ ಸಹ ಹೋರಾಟಗಳನ್ನು ಮಾಡಬಹುದು. ಅದೇ ರೀತಿಯಾಗಿ ಜನರ ಬಳಿಗೆ ಹೋಗಿ ಅಲ್ಲಿಯೂ ಸಹ ಹೋರಾಟಗಳನ್ನು ಮಾಡಬಹುದು. ಈಗಾಗಲೇ ಕಳೆದ ಐದು ದಿನಗಳಿಂದ ಈ ವಿಚಾರದ ಬಗ್ಗೆ ಜನರ ಗಮನವನ್ನು ಸೆಳೆಯಲಾಗಿದೆ. ಈ ವಿಚಾರವನ್ನು ರಾಜ್ಯ ಮತ್ತು ರಾಷ್ಟ್ರದ ಜನರಿಗೆ ತೋರಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನರು ನ್ಯಾಯವನ್ನು ಒದಗಿಸುತ್ತಾರೆ. ಅನ್ಯಾಯ ಮಾಡಿದವರನ್ನು ಜನರು ಶಿಕ್ಷಿಸುತ್ತಾರೆ. ದಯಮಾಡಿ ಸದಸ್ಯರುಗಳು ಸದನದ ಕಾರ್ಯಕಲಾಪಗಳು ನಡೆಯಲು ಅವಕಾಶ ಮಾಡಿಕೊಡಿ ಎಂದು ನಾವು ಇವತ್ತಿನ ದಿವಸ ವಿಧಾನಸೌಧದ ಆವರಣದಲ್ಲರುವ ಗಾಂಧೀ ಪ್ರತಿಮೆಯ ಮುಂದೆ ಕುಳಿತುಕೊಂಡು ಅವರಿಗೂ ಸಹ ಇದರ ಬಗ್ಗೆ ಹೇಳಿ ಬಂದಿದ್ದೇವೆ. ಈ ವಿಚಾರವು ನ್ಯಾಯಯುತವಾಗಿದೆ ; ಹೀಗಾಗಿ ದಯಮಾಡಿ ರಾಜ್ಯದ ಜನತೆ ಮತ್ತು ಎಲ್ಲಾ ವರ್ಗದ ಜನರ ಹಿತದೃಷ್ಟಿಯಿಂದ ಸಭಾಪತಿಗಳು ಸದನದ ಕಾರ್ಯಕಲಾಪಗಳನ್ನು ನಡೆಸಲು ಅನುವು ಮಾಡಿಕೊಡಿ. ನಾನು ಎರಡೂ ರಾಜಕೀಯ ಪಕ್ಷಗಳಿಗೆ ಕೈ ಮುಗಿದು ಪ್ರಾರ್ಥಿಸುತ್ತಾ, ದಯಮಾಡಿ ಅವಕಾಶ ಮಾಡಿಕೊಡಿ ಎಂದು ನಾನು ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ ತಾವು ಮಾತನಾಡಿ.

ಶ್ರೀ ಲೆಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ಮೊದಲು ಶ್ರೀ ಲೆಹರ್ ಸಿಂಗ್ ಸಿರೋಯಾ ರವರು ಮಾತನಾಡನಲ. ನಂತರದಲ್ಲ ನೀವು ಮಾತನಾಡಿ.

ಶ್ರೀ ಲಹರ್ ಸಿಂಗ್ ಸಿರೋಯಾ(ವಿಧಾನಸಭೆ ಕ್ಷೇತ್ರದಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಶ್ರೀ ಆರ್.ಬಿ.ತಿಮ್ಮಾಪೂರರವರು ಹೇಳಿದ ಮಾತುಗಳಿಗೆ ನನ್ನ ಸಹಮತವಿದೆ. ಸದನದ ಕಾರ್ಯಕಲಾಪಗಳಲ್ಲಿ ಚರ್ಚೆಗಳಾಗಬೇಕು; ಏಕೆಂದರೆ ಹಲವಾರು ಸಮಸ್ಯೆಗಳಿವೆ. ಬೆಂಗಳೂರು ನಗರ, ರೈತರು ಇತ್ಯಾದಿ ಸಮಸ್ಯೆಗಳಿವೆ. ಶ್ರೀ ಎಸ್.ಎಲ್.ಭೋಜೇಗೌಡರವರು ಪ್ರಸ್ತಾಪಿಸಿದಂತೆ, ನಾನೂ ಸಹ ಮನವಿ ಮಾಡಿಕೊಳ್ಳುವುದೇನಂದರೆ, ದಯಮಾಡಿ ಈ ಸಮಸ್ಯೆಯನ್ನು ಬಗೆಹರಿಸಲು ಅವಕಾಶ ಮಾಡಿಕೊಡಿ. ಏಕೆಂದರೆ, ವಿರೋಧ ಪಕ್ಷದ ಸದಸ್ಯರು ಶ್ರೀ ಈಶ್ವರಪ್ಪರವರ ವಿರುದ್ಧ ಹಠ ಮಾಡುತ್ತಿದ್ದರು. ಅವರು ಭಾವನಾತ್ಮಕ ಮನುಷ್ಯ (emotional person) ನಾಗಿದ್ದಾರೆ. ಅವರು ನೀಡಿದ ಹೇಳಿಕೆಯ ಬಗ್ಗೆ ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ರವರು ವಿವರಣೆ ನೀಡಿದ್ದಾರೆ. ಈ ರಾಜ್ಯದ ಆರು ಕೋಟಿ ಜನರು ಇದನ್ನು ನೋಡುತ್ತಿದ್ದಾರೆ. ಹೀಗಾಗಿ ಮಂತ್ರಿಗಳು ನೀಡಿರುವ ಸಣ್ಣ-ಪುಟ್ಟ ಹೇಳಿಕೆಗೆ ಅಷ್ಟೊಂದು ಮಹತ್ವವನ್ನು ನೀಡುವುದು ಬೇಡ. ರಾಷ್ಟ್ರ ಧ್ವಜದ ಬಗ್ಗೆ ನಾವುಗಳು ಸತತ ಹೋರಾಟವನ್ನು ಮಾಡಿದ್ದೇವೆ. ಹೀಗಾಗಿ ವಿರೋಧ ಪಕ್ಷದವರು ನಮಗೆ ರಾಷ್ಟ್ರಧ್ವಜದ ಬಗ್ಗೆ ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ವಿರೋಧ ಪಕ್ಷದವರು ತಮ್ಮ ತಮ್ಮ ಸ್ಥಾನಗಳಿಗೆ ತೆರಳಲಿ. ಇದು ನಮ್ಮ ಕೊನೆಯ ಅಥವಾ last but one ಅಧಿವೇಶನ ಇರಬಹುದು. ಇಲ್ಲಿನ ಸಾಕಷ್ಟು ಸಮಸ್ಯೆಗಳ ಬಗ್ಗೆ ಮಾತನಾಡಲು ನಾನು ಹಲವಾರು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.

ಸಭಾಪತಿಯವರು:- ಸದನದ ಬಾವಿಯೊಳಗೆ ನಿಂತು ಮಾಡಿನಾಡಿದ್ದು ಯಾವುದೂ ಸಹ ಕಡತಕ್ಕೆ ಹೋಗಬಾರದು.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, ಇಲ್ಲಿ State Exchequer ನಿಂದ ನಮಗೆ ವೇತನವನ್ನು ನೀಡುತ್ತಾರೆ ; ನಮ್ಮನ್ನು ಕಾಪಾಡುತ್ತಾರೆ. ಹೀಗಾಗಿ ನಾವು ಜನರ ಪರವಾಗಿ ಮಾತನಾಡಬೇಕು; ಅವರದ್ದು ಬಹಳಷ್ಟು ಸಮಸ್ಯೆಗಳಿವೆ. ಇಲ್ಲಿ ಮಾಡನಾಡುವ ಬಗ್ಗೆ ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಳೆದ 15 ದಿನಗಳಿಂದ ತಯಾರಿ ಮಾಡಿಕೊಂಡು ಬಂದಿದ್ದೇನೆ. ಹಲವಾರು ಸಿದ್ಧತೆಗಳನ್ನೂ ಸಹ ಮಾಡಿಕೊಂಡಿದ್ದೇನೆ. ಬೆಂಗಳೂರು ನಗರದ ಮೂಲಸೌಕರ್ಯಗಳ ಬಗ್ಗೆ ಮಾತನಾಡಬೇಕಾಗಿದೆ. ನಮ್ಮಲ್ಲಿ ಹಾಕಾಗಿರುವ ವ್ಯವಸ್ಥೆಗಳ ಬಗ್ಗೆ ಎಲ್ಲರಿಗೂ ಸಹ ತಿಳಿದಿದೆ. ಬೆಂಗಳೂರು ನಗರದ ಸಂಚಾರ, ರಸ್ತೆ, ಪಾದಚಾರಿ ಇತ್ಯಾದಿ ವ್ಯವಸ್ಥೆಗಳೆಲ್ಲರೂ ಸಹ ಹಾಕಾಗಿ ಹೋಗಿದ್ದು, ಜನರಿಗೆ ಓಡಾಡಲೂ ಸಹ ಆಗುವುದಿಲ್ಲ. ಇಂತಹ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಬೇಕು. ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕಾಗಿ ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಗಿದೆ. ನಾವು ಅತ್ಯಲ್ಪ ಗುಂಡಿ ವಿಚಾರವಾಗಿಯೂ ಸಹ ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕೇ? ನಮ್ಮ ನಡವಳಿಕೆಗಳು ಸರಿಯಲ್ಲದಿದ್ದರೆ, ಉಚ್ಚ ನ್ಯಾಯಾಲಯವು ಸರ್ಕಾರವನ್ನು ನಡೆಸಬೇಕಾಗುತ್ತದೆ.

(ಮುಂದು)

(083)/21.02.2022/11.40/ಹೆಚ್‌ವಿ:ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಲಹರ್ ಸಿಂಗ್ ಸಿರೋಯಾ(ಮುಂದು):-

ಸನ್ಮಾನ್ಯ ಸಭಾಪತಿಯವರೇ, ಈ ರೀತಿ ಅವರು ಹಠ ಮಾಡಿದರೆ ಬಹಳ ಅದ್ವಾನ ಆಗುತ್ತದೆ. ಒಂದು ಬಾರಿ ಈ ವಿಧಾನ ಪರಿಷತ್ತು ಇಲ್ಲದ ಹಾಗೆ ಆಗುತ್ತದೆ. ನಾವು ವಿರೋಧ ಪಕ್ಷದಲ್ಲಿದ್ದಾಗ, ಯಾರಯಾರ ಕಾಲದಲ್ಲಿ ಎಷ್ಟೆಷ್ಟು ಹಗರಣಗಳು ನಡೆದಿದ್ದವು, ಆ ಹಗರಣಗಳ ವಿರುದ್ಧ ನಾವುಗಳ ಸಹ ಬಹಳಷ್ಟು ಹೋರಾಟವನ್ನು ನಡೆಸಿದ್ದೆವು. ಯಾರೋ ಒಬ್ಬ ಮನೆಯಲ್ಲಿ ಕೋಟಿಗಟ್ಟಲೆ ಹಣ ದೊರಕಿರುವುದರ ಬಗ್ಗೆ ನಾವು ಹೋರಾಟ ಮಾಡಿ, ರಾಜೀನಾಮೆ ಕೊಡಬೇಕೆಂದು ಕೇಳಿದಾಗ, ಅವರು ರಾಜೀನಾಮೆ ಕೊಡಿಸಿದ್ದಾರೆಯೇ? ಇವರುಗಳು “ಹಿಜಾಬ್-ಗಿಜಾಬ್” ಎಂದು ಹಠ ಹಿಡಿದಿರುವುದರಿಂದ ಮುಂದೆ ಅಂತಹ ಸ್ಥಿತಿ ಬರಬಹುದು ಎನ್ನುವ ಹಿನ್ನೆಲೆಯಲ್ಲಿ ಮಾನ್ಯ ಈಶ್ವರಪ್ಪನವರು ಆ ರೀತಿಯ ಹೇಳಿಕೆಯನ್ನು ಕೊಟ್ಟಿರಬಹುದು. ಹಿಂದುಗಳನ್ನು ತುಳಿಯುವುದಕ್ಕೆ ಹೊರಟಿದ್ದಾರೆ.

ಸಭಾಪತಿಯವರು:- “ಹಿಜಾಬ್” ಬಗ್ಗೆ ಯಾರೂ ಸದನದಲ್ಲಿ ಉಲ್ಲೇಖ ಮಾಡಬಾರದು. ಏಕೆಂದರೆ, Because the matter is pending before the court. ನಾವು ಏನಾದರೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅದರ ಬಗ್ಗೆ ಇಲ್ಲಿ ಮಾತನಾಡಿದರೆ, contempt of court ಆಗುತ್ತದೆ. ಆದ್ದರಿಂದ ಯಾವುದೇ ಸದಸ್ಯರು ಅದರ ಬಗ್ಗೆ ಇಲ್ಲಿ ಮಾತನಾಡಬಾರದು.

ಶ್ರೀ ಲಹರ್ ಸಿಂಗ್ ಸಿರೋಯಾ:- ಸನ್ಮಾನ್ಯ ಸಭಾಪತಿಯವರೇ, ನಾನು ಈ ಸದನದ ಕ್ಷಮೆ ಕೇಳಿ ಆ ಪದವನ್ನು ವಿತ್‌ಡ್ರಾ ಮಾಡುತ್ತಿದ್ದೇನೆ.

ಸಭಾಪತಿಯವರು:- ಸರಿ, ಆ ಪದವನ್ನು ಕಡತದಿಂದ ತೆಗೆದು ಹಾಕಲಾಗಿದೆ.

ಶ್ರೀ ಲಹರ್ ಸಿಂಗ್ ಸಿರೋಯಾ:- ಸನ್ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದ ಆರು ಕೋಟಿ ಜನರು ನಮ್ಮನ್ನು ನೋಡುತ್ತಿದ್ದಾರೆ. ನಮ್ಮ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ದಯಮಿಟ್ಟು ವಿರೋಧ ಪಕ್ಷದ ಸದಸ್ಯರುಗಳು ದೊಡ್ಡ ಮನಸ್ಸು ಮಾಡಿ ಈ ಸದನವನ್ನು ನಡೆಸಲು ಅನುಕೂಲವಾಗುವಂತೆ ತಮ್ಮತಮ್ಮ ಸ್ಥಾನಕ್ಕೆ ಮರಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಇವರ ಪಕ್ಷದ ಸರ್ಕಾರ ಆಡಳಿತದಲ್ಲಿದ್ದಾಗ, ಯಾವಯಾವ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ? ಬೆಡ್‌ರೂಂನಲ್ಲಿ ಕೋಟಿ ಕೋಟಿ ರೂಪಾಯಿಗಳು ಸಿಕ್ಕಿದ್ದಾಗಲೂ ಆ ಮಂತ್ರಿ ರಾಜೀನಾಮೆ ನೀಡಲಿಲ್ಲ. ಯಾವಯಾವ ಸಂದರ್ಭಗಳಲ್ಲಿ ಏನೇನೋ ಹಗರಣಗಳು ನಡೆದಿತ್ತು. ಅದಕ್ಕೆ ಸಂಬಂಧಪಟ್ಟವರು ರಾಜೀನಾಮೆ ನೀಡಿದ್ದಾರೆಯೇ? ಯಾರ ವಿರುದ್ಧ ನಾವು ಹೋರಾಟ ಮಾಡಿದ್ದೆವು ಅವರುಗಳು ರಾಜೀನಾಮೆ ಕೊಡಲಿಲ್ಲ.

ಸಭಾಪತಿಯವರು:- ಮಾನ್ಯ ಲಹರ್‌ಸಿಂಗ್‌ರವರೇ, ಸದನ ನಡೆಸಬೇಕೆನ್ನುವುದು ತಮ್ಮ ಅಭಿಪ್ರಾಯ ಅಲ್ಲವೇ?

ಶ್ರೀ ಲಹರ್ ಸಿಂಗ್ ಸಿರೋಯಾ:- ಸನ್ಮಾನ್ಯ ಸಭಾಪತಿಯವರೇ, ಸದನ ನಡೆಸಬೇಕೆಂದು ನಾನು ಕೈಮುಗಿದು ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನಾನು ಸೀನಿಯರ್ ಆಗಿದ್ದರೂ ಸಹ, ಈ ಸದನದಲ್ಲಿ ಇನ್ನೂ ಹೊಸ ಸದಸ್ಯನಾಗಿಯೇ ಇದ್ದೇನೆ. ಎಷ್ಟೊಂದು ವಿಚಾರಗಳ ಬಗ್ಗೆ ಮಾತನಾಡಬೇಕೆಂದು ನಾನು ತಯಾರಿ ಮಾಡಿಕೊಂಡು ಬಂದಿದ್ದೆ. ಸದನ ನಡೆಸಬೇಕು, ಸದನ ನಡೆದರೆ, ಸರ್ಕಾರದೊಂದಿಗೆ ಕೆಲವು ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಬಹುದು. ಈ ನಿಟ್ಟಿನಲ್ಲಿ ನಾನು ಅವರ ಜೊತೆಗಿದ್ದೇನೆ. ಅವರುಗಳು ತಮ್ಮತಮ್ಮ ಸ್ಥಾನಕ್ಕೆ ಮರಳಿದರೆ, ಗಂಭೀರವಾಗಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಸರ್ಕಾರದ ವಿರುದ್ಧ ಮಾತನಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಷ್ಟೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಅವರುಗಳು ನಮ್ಮ ಪಕ್ಷದ ಜೊತೆಗೆ ಶಾಮೀಲಾಗಿ ಪಿತೂರಿ ನಡೆಸುತ್ತಿರಬಹುದು ಎನ್ನುವುದು ನನ್ನ ಸಂಶಯವಾಗಿದೆ. ಇಲ್ಲದಿದ್ದರೆ, ಅವರುಗಳು ತಮ್ಮತಮ್ಮ ಸ್ಥಾನಗಳಿಗೆ ಮರಳಿ ಸದನವನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ಸದನ ನಡೆಸಬೇಕೆಂದು ನಾನು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದ ಸದಸ್ಯರು ಮಾತನಾಡುವಾಗ ಏತಕ್ಕಾಗಿ ಈ ರೀತಿ ಸಿಕ್ಕಿ ಹಾಕಿಕೊಳ್ಳುತ್ತಾರೆನ್ನುವುದು ನನಗೆ ಅರ್ಥವಾಗುತ್ತಿಲ್ಲ. ಮಾನ್ಯ ಸದಸ್ಯರಾಗಿರುವ ಶ್ರೀ ಲಹರ್ ಸಿಂಗ್ ಸಿರೋಯಾರವರು ಮಾತನಾಡುತ್ತಾ, “ಮಾನ್ಯ ಈಶ್ವರಪ್ಪನವರು emotional ಆಗಿ ಮಾತನಾಡಿದ್ದಾರೆ” ಎಂದು ಹೇಳಿದ್ದಾರೆ. ಇಲ್ಲಿ ಯಾವ emotions ಗೂ ಜಾಗವಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ

ಶ್ರೀ ಲಹರ್ ಸಿಂಗ್ ಸಿರೋಯಾ:- ಸನ್ಮಾನ್ಯ ಸಭಾಪತಿಯವರೇ, ಅವರು ಸದನದೊಳಗೆ ಮಾತನಾಡಿಲ್ಲ. ಸದನದ ಹೊರಗಡೆ ಮಾತನಾಡಿದ್ದಾರೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಲಹರ್‌ಸಿಂಗ್‌ರವರೇ, ನಾನು ತಮಗೆ ಮಾತನಾಡಲು ಅವಕಾಶ ನೀಡಿದಾಗ ಮಾತ್ರ ತಾವು ಮಾತನಾಡಬೇಕು. ತಮಗೆ ಬೇಕೆಂದಾಗಲೆಲ್ಲ ಎದ್ದು ನಿಂತು ಮಾತನಾಡಬಾರದು.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಅವರಿಗೆ ಇನ್ನೂ ಸಂಪೂರ್ಣವಾಗಿ ಕನ್ನಡದಲ್ಲ ಮಾತನಾಡುವುದಕ್ಕೆ ಬರುತ್ತಿಲ್ಲ. ಕನ್ನಡ ಕಲಿತುಕೊಂಡು ಮಾತನಾಡಲಿ, ಸಂವಿಧಾನ ಮತ್ತು ನಿಯಮಗಳ ಚೌಕಟ್ಟಿನಲ್ಲಿ ಈ ಸದನ ನಡೆಯುತ್ತಿದೆ. ನಿನ್ನೆ ಶಿವಮೊಗ್ಗದಲ್ಲ ಒಂದು ಘಟನೆ ನಡೆದಿದೆ. ಒಬ್ಬ ಮಾಜಿ ಭಜರಂಗದಳದ ಕಾರ್ಯಕರ್ತನ ಕೊಲೆಯಾಗಿದೆ. ಎರಡು ವರ್ಷಗಳ ಹಿಂದೆ ಕೊಲೆಯಾಗಿರುವ ಹರ್ಷ ಎನ್ನುವ ಯುವಕನ ತಾಯಿ ಶಿವಮೊಗ್ಗ ಜಿಲ್ಲೆಯ ಎಸ್.ಪಿ.ಗೆ “ನನ್ನ ಮಗ ಭಜರಂಗದಳದಲ್ಲ ಇಲ್ಲ” ಎಂದು ಒಂದು ಪತ್ರವನ್ನು ಬರೆದು ಕೊಟ್ಟಿದ್ದಾಳೆ. ಆ ಯುವಕನ ಕೊಲೆಯಾದ ನಂತರ ಈ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮಂತ್ರಿಗಳಾಗಿರುವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಕೆ.ಎಸ್.ಈಶ್ವರಪ್ಪನವರು, “ಮುಸ್ಲಿಂ ಗುಂಡಾಗಳು ಈ ಕೊಲೆ ಮಾಡಿದ್ದಾರೆ” ಎನ್ನುವ ಹೇಳಿಕೆಯನ್ನು ಕೊಡುತ್ತಾರೆ. ಮಾನ್ಯ ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಇನ್ನೂ ಪೊಲೀಸ್ ತನಿಖೆಯಾಗಿಲ್ಲ, ಪೊಲೀಸಿನವರು ಯಾರನ್ನೂ ಅರೆಸ್ಟ್ ಮಾಡಿಲ್ಲ. ಆಗಲೇ ಮಾನ್ಯ ಈಶ್ವರಪ್ಪನವರು.....

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ ಈ ವಿಚಾರವನ್ನು ಬೇರೆ ನಿಯಮದಡಿಯಲ್ಲಿ ಪ್ರಸ್ತಾಪ ಮಾಡಲು ನೋಟೀಸ್ ಕಳುಹಿಸಿಕೊಡಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಇನ್ನೂ ಎಫ್.ಐ.ಆರ್ ದಾಖಲು ಆಗಿಲ್ಲ. ಆಗಲೇ ಮಾನ್ಯ ಈಶ್ವರಪ್ಪನವರು ಈ ರೀತಿಯ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಕೊಲೆಯನ್ನು ಮಾನ್ಯ ಈಶ್ವರಪ್ಪನವರೇ ಪರೋಕ್ಷವಾಗಿ ಮಾಡಿಸಿದ್ದಾರೆ.

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು ಹೇಳುವುದನ್ನು ಕೇಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಈಶ್ವರಪ್ಪನವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಪರೋಕ್ಷವಾಗಿ ಕೊಲೆ ಮಾಡಿಸಿದ್ದಾರೆ. ತಕ್ಷಣವೇ ಅವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕಾಗಿದೆ.

(ಗೊಂದಲ)

ಡಾ||ತೇಜಸ್ವಿನಿಗೌಡ:- ಸನ್ಮಾನ್ಯ ಸಭಾಪತಿಯವರೇ, ಅವರು ಪ್ರಚೋದನೆ ನೀಡುತ್ತಿದ್ದಾರೆ.

(ಗೊಂದಲ)

ಶ್ರೀಮತಿ ಭಾರತಿ ಶೆಟ್ಟಿ:- ಸನ್ಮಾನ್ಯ ಸಭಾಪತಿಯವರೇ, ಶಿವಮೊಗ್ಗ ನನ್ನ ಜಿಲ್ಲೆ, ನಾನು ನಿನ್ನೆ ಅಲ್ಲಿಯೇ ಇದ್ದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ರಾಜ್ಯದ ಗೃಹ ಸಚಿವರು ಏನಾಗಿದೆಯೆಂದು ಹೇಳಬೇಕು. ಈ ಪ್ರಕರಣದ ತನಿಖೆಯನ್ನು ಸಿ.ಬಿ.ಐ. ಅಥವಾ ಹೈಕೋರ್ಟ್ ನ್ಯಾಯಾಧೀಶರಿಗೆ ವಹಿಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಅದೇ ರೀತಿಯಲ್ಲಿ ಮಾನ್ಯ ಈಶ್ವರಪ್ಪನವರನ್ನು ತಕ್ಷಣವೇ ವಜಾಗೊಳಿಸಬೇಕಾಗಿದೆ.

(ಗೊಂದಲ)

ಸಭಾಪತಿಯವರು:- ಎಲ್ಲರೂ ತಮ್ಮತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಿ.
(ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ಬಾವಿಯೊಳಗೆ ಧರಣಿ ನಿರತರಾಗಿದ್ದ ಕಾಂಗ್ರೆಸ್ ಪಕ್ಷದ ಮಾನ್ಯ ಸದಸ್ಯರುಗಳು ಮಾನ್ಯ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಘೋಷಣೆ ಕೂಗಿದರು)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಿಮ್ಮ ಮಾತುಗಳನ್ನು ಆಡಳಿತ ಪಕ್ಷದವರು ಇಷ್ಟು ಹೊತ್ತು ಕೇಳಿಸಿಕೊಂಡಿದ್ದಾರೆ. ಈಗ ಅವರು ಏನು ಮಾತನಾಡುತ್ತಾರೆನ್ನುವುದನ್ನು ಕೇಳೋಣ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ನನ್ನ ಮಾತುಗಳನ್ನು ಪೂರ್ಣಗೊಳಿಸುವುದಕ್ಕೆ ತಾವು ಅವಕಾಶ ನೀಡಬೇಕು.

(ಗೊಂದಲ)

ಸಭಾಪತಿಯವರು:- ಬೇರೆ ರೂಪದಲ್ಲಿ ನೋಟೀಸ್ ನೀಡಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ತಾವು ವಿಷಯ ಪ್ರಸ್ತಾಪ ಮಾಡುವುದಕ್ಕೆ ಅವಕಾಶವನ್ನು ನೀಡುವುದಾದರೆ. ಈಗ ನಾನು ಮಾತನಾಡುವುದಿಲ್ಲ. ಅವಕಾಶ ನೀಡುವಿರಾ?

(ಗೊಂದಲ)

ಸಭಾಪತಿಯವರು:- ಸಭಾ ನಾಯಕರಿಗೆ ಮಾತನಾಡಲು ಅವಕಾಶ ನೀಡಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಸನ್ಮಾನ್ಯ ಸಭಾಪತಿಯವರೇ, ಸದನ ನಡೆಸಬೇಕೆನ್ನುವುದು ಅವರ ಇಂಗಿತವಾಗಿದ್ದರೆ, ಸರ್ಕಾರ ಸದನ ನಡೆಸುವುದಕ್ಕೆ ಸಿದ್ಧವಿದೆ. ಅವರು ಯಾವ ರೂಪದಲ್ಲಿ ಯಾವುದೇ ವಿಷಯವನ್ನು ಪ್ರಸ್ತಾಪ ಮಾಡಿದರೂ ಸಹ ಚರ್ಚೆ ಮಾಡುವುದಕ್ಕೆ ಸರ್ಕಾರ ಸಿದ್ಧವಿದೆ.

(ಗೊಂದಲ)

ಸಭಾಪತಿಯವರು:- ನಾನು ಮಾನ್ಯ ಸಭಾ ನಾಯಕರಿಗೆ ಮಾತನಾಡಲು ಅವಕಾಶವನ್ನು ನೀಡಿದ್ದೇನೆ. ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುವವರೆಗೆ ಬೇರೆ ಯಾರಿಗೂ ನಾನು ಅವಕಾಶವನ್ನು ನೀಡುವುದಿಲ್ಲ.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್:- ಸನ್ಮಾನ್ಯ ಸಭಾಪತಿಯವರೇ, ಸದನದ ಬಾವಿಯೊಳಗೆ ಧರಣಿ ಕುಳಿತಿರುವವರಿಗೆ ತಾವು ಮಾತನಾಡಲು ಅವಕಾಶವನ್ನು ನೀಡುತ್ತಿದ್ದೀರಿ ಅದಕ್ಕೆ ನಿಯಮಾವಳಿಗಳೆಲ್ಲ ಅವಕಾಶವಿದೆಯೇ?

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ಸದಸ್ಯರುಗಳು ಸ್ವಲ್ಪ ಸಮಾಧಾನದಿಂದ ಇರಬೇಕಾಗುತ್ತದೆ. ಮಾನ್ಯ ವಿರೋಧ ಪಕ್ಷದ ನಾಯಕರು ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅದರ ಬಗ್ಗೆ ಸರ್ಕಾರ ಏನು ಉತ್ತರ ಕೊಡುತ್ತದೆ ಎನ್ನುವುದನ್ನು ಕೇಳೋಣ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಸನ್ಮಾನ್ಯ ಸಭಾಪತಿಯವರೇ, ಈ ಸದನ ನಡೆಯಬೇಕೆನ್ನುವುದು ಶ್ರೀಯುತರುಗಳಾದ ಕೆ.ಟಿ.ಶ್ರೀಕಂಠೇಗೌಡರು, ಆರ್.ಬಿ.ತಿಮ್ಮಾಪೂರ್, ಲಹರ್‌ಸಿಂಗ್ ಸಿರೋಯಾ ಮತ್ತು ಮಾನ್ಯ ವಿರೋಧ ಪಕ್ಷದ ನಾಯಕರ ಒಟ್ಟು ಅಭಿಪ್ರಾಯವಾಗಿದೆ. ಎರಡು ವಾರಗಳ ಕಾಲದ ಅಧಿವೇಶನವನ್ನು ಕರೆದಿದ್ದೇವೆ. ಈಗಾಗಲೇ ಒಂದು ವಾರ ಕಳೆದು ಹೋಗಿದೆ. ಇವತ್ತು ಸದನವನ್ನು ನಡೆಸುವುದಕ್ಕೆ ಅವರ ಸಹಮತ ಇರಬಹುದೆಂದು ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಿಳಿದುಕೊಂಡಿದ್ದೇನೆ. ಆದರೆ, ವಿರೋಧ ಪಕ್ಷದ ಸದಸ್ಯರುಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದಾರೆ. ಸರ್ಕಾರದ ಪರವಾಗಿ ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ಮಾನ್ಯ ವಿರೋಧ ಪಕ್ಷದವರು ಶ್ರೀಯುತ ಕೆ.ಎಸ್.ಈಶ್ವರಪ್ಪನವರಿಗೆ ಸಂಬಂಧಪಟ್ಟಂತೆ ತಂದಿದ್ದ ನಿಲುವಳಿ ಸೂಚನೆಯನ್ನು ಪಿಲರವು ತಳ್ಳಿ ಹಾಕಿತ್ತು. ಆ ವಿಚಾರ ಅಲ್ಲಗೆ ಮುಕ್ತಾಯಗೊಂಡಿದೆ. ಪುನಃ ಅವರುಗಳು ಮಾನ್ಯ ಈಶ್ವರಪ್ಪನವರ ಬಗ್ಗೆ ಏನು ವಾದ ಮಂಡನೆ ಮಾಡುತ್ತಿದ್ದಾರೆ ಅದು ಮುಗಿದು ಹೋಗಿರುವಂತಹ ವಿಚಾರವಾಗಿದೆ. ಪದೇಪದೇ ಅದರ ಬಗ್ಗೆ ಚರ್ಚೆ ಮಾಡುವುದರಿಂದ ಯಾವುದೇ ರೀತಿಯ ಹೊಸ ಪ್ರಯೋಜನಗಳು ಬರುವುದಿಲ್ಲವೆಂದು ನನಗೆ ಕಾಣುತ್ತಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಅವರನ್ನು ವಜಾಗೊಳಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಸನ್ಮಾನ್ಯ ಸಭಾಪತಿಯವರೇ, ನನ್ನ ವಿನಂತಿ ಏನೆಂದರೆ, ನದಿ ಜೋಡಣೆಯ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ ಅಥವಾ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಘಟನೆಯ ಬಗ್ಗೆ ಯಾವ ವಿಚಾರವನ್ನಾದರೂ ಅವರು ಪ್ರಸ್ತಾಪ ಮಾಡಲಿ, ಮುಕ್ತವಾಗಿ ಚರ್ಚೆ ಮಾಡಲು ಸರ್ಕಾರ ಬದ್ಧವಿದೆ. ಆ ಮೂಲಕ ಎಲ್ಲರಿಗೂ ಚರ್ಚೆಗೆ ಅವಕಾಶವನ್ನು ನೀಡಿ, ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದಕ್ಕೆ ಸರ್ಕಾರ ಸಿದ್ಧವಿದೆ. ನಾನು ಮತ್ತೊಮ್ಮೆ ಹೇಳುವುದೇನೆಂದರೆ, ಮಾನ್ಯ ಈಶ್ವರಪ್ಪನವರಿಗೆ ಸಂಬಂಧಪಟ್ಟ ನಿಲುವಳಿ ಸೂಚನೆ ಮುಕ್ತಾಯಗೊಂಡಿದೆ. ಅದರ ಬಗ್ಗೆ ಚರ್ಚೆ ಮಾಡದೇ ಬೇರೆ ವಿಚಾರಗಳನ್ನು ಯಾವ ರೂಪದಲ್ಲಿ ಚರ್ಚೆಗೆ ತಂದರೂ ಸಹ ಸರ್ಕಾರ ಉತ್ತರ ಕೊಡುವುದಕ್ಕೆ ಸಿದ್ಧವಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರ ದೊರೆಯಲೇ ಇಲ್ಲ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಅಧಿವೇಶನ ಪ್ರಾರಂಭವಾದ ದಿನದಿಂದ ಅಂದರೆ, ದಿನಾಂಕ:14.02.2022 ರಿಂದ ದಿನಾಂಕ:18.02.2022ರವರೆಗೆ ಈ ವಿಷಯ 11 ಗಂಟೆಗಳ ಕಾಲ ಸದನದಲ್ಲಿ ಚರ್ಚೆಯಾಗಿದೆ. ಬೇರೆ ಯಾವ ವಿಚಾರವೂ ಚರ್ಚೆಯಾಗಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಭಾ ನಾಯಕರಿಂದ ಉತ್ತರ ಬರಲಿಲ್ಲ. ಪರೋಕ್ಷವಾಗಿ ಮಾನ್ಯ ಈಶ್ವರಪ್ಪನವರೇ ಈ ಕೊಲೆಗೆ ಕಾರಣವೆಂದು ನಾನು ಆಪಾದನೆ ಮಾಡುತ್ತಿದ್ದೇನೆ.

(ಗೊಂದಲ)

ಶ್ರೀಮತಿ ಭಾರತಿ ಶೆಟ್ಟಿ:- ಸನ್ಮಾನ್ಯ ಸಭಾಪತಿಯವರೇ, ಅವರು ಹೇಳಿರುವುದನ್ನು ಅವರು ವಿತ್‌ಡ್ರಾ ಮಾಡಬೇಕಾಗಿದೆ.

(ಗೊಂದಲ)

ಡಾ||ತೇಜಸ್ವಿನಿಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸುತ್ತಿರುವ ವಿಚಾರ ದಯವಿಟ್ಟು ಕಡತಕ್ಕೆ ಹೋಗಬಾರದು.

(ಗೊಂದಲ)

(ಮುಂದುವರಿದಿದೆ)

(84) 21.2.2022 11.50 ಪಿ.ಕೆ.ಎಕೆ

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್(ಮುಂದು):-

ಮಾನ್ಯ ಸಭಾಪತಿಗಳೇ, ತನಿಖೆ ಆಗುವ ಮೊದಲೇ, ಪೊಲೀಸರಿಂದ ತನಿಖೆ ಆಗುವುದಕ್ಕಿಂತ ಮೊದಲೇ ಇವರು ಹೇಳಿಕೆ ಕೊಡುವಂಥದ್ದನ್ನು ನೋಡಿದರೆ, ಇವರಿಗೆ ಆ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಇದೆ ಎಂದು ಗೊತ್ತಾಗುತ್ತದೆ

(ಗೊಂದಲ)

ಡಾ:ವೈ.ಎ.ನಾರಾಯಣ್ಣಮಿ:- ಮಾನ್ಯ ಸಭಾಪತಿಗಳೇ, ಇವರು ಯಾವ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೊರಟಿದ್ದಾರೆ(ಗೊಂದಲ). . . ಅವರು ಅದನ್ನು withdraw ಮಾಡಬೇಕು.

(ಗೊಂದಲ)

ಡಾ||ತೇಜಸ್ವಿನಿಗೌಡ:- ಅವರು ಅದನ್ನು withdraw ಮಾಡಬೇಕು.

(ಗೊಂದಲ)

ಸಭಾಪತಿಯವರು:- ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

3. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 874 + 549

(ಉತ್ತರ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಗಳೆ, ಕಳೆದ ಅಧಿವೇಶನದಲ್ಲಿ ಈ ಪ್ರಕರಣದ ಬಗ್ಗೆ ಸಂಬಂಧಪಟ್ಟಂತೆ ಕ್ರಮ ಕೈಗೊಂಡು 15 ದಿವಸಗಳ ಒಳಗಾಗಿ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಮಾನ್ಯ ಸಚಿವರು ಸದನದಲ್ಲಿ ಕೊಟ್ಟಂಥ ಮಾತು ಜಾರಿಯಾಗಲಿಲ್ಲ. ಅಧಿಕಾರಿಗಳು ಆ ಕೆಲಸವನ್ನು ಮಾಡಲಿಲ್ಲ. ಬದಲಾಗಿ, ಅವರನ್ನು ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ವರ್ಗಾವಣೆ ಮಾಡಿ ಅವರಿಗೆ ರಕ್ಷಣೆ ಕೊಡುವಂತಹ ಕೆಲಸ ಮಾಡಿದ್ದಾರೆ. ಯಾವುದೋ ಒಂದು ಹಂತದಲ್ಲಿ ಆಪಾದನೆಗೆ ಒಳಗಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೆ ರಕ್ಷಣೆ ಮಾಡುವಂತಹ ಪ್ರಯತ್ನ ಆಗುತ್ತಿದೆ ಎಂದೆನಿಸುತ್ತದೆ. ಆದ್ದರಿಂದ ಆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು; ಕ್ರಮ ಕೈಗೊಳ್ಳುವುದಾದರೆ ಯಾವಾಗ ತೆಗೆದುಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಸಚಿವರಿಂದ ಕೇಳುತ್ತಿದ್ದೇನೆ.

ಶ್ರೀ ಉಮೇಶ ವಿ.ಕತ್ತಿ:- ಮಾನ್ಯ ಸಭಾಪತಿಗಳೆ, ಮಾನ್ಯ ಆಯನೂರು ಮಂಜುನಾಥ್‌ರವರು ಹೇಳಿರುವಂಥದ್ದು ನಿಜ. 2017ರಲ್ಲಿ ನೋಟೀಫಿಕೇಷನ್ ಆಗಿ ನೇಮಕಾತಿ ಕೂಡ ಆಗಿದೆ. ಅದರ ಬಗ್ಗೆ ತನಿಖೆ ಆಗಬೇಕು ಎಂದು ಮಾನ್ಯ ಸದಸ್ಯರು ಕೇಳಿದ್ದರು ಮತ್ತು ಈ ಪ್ರಕರಣವನ್ನು Anti-Corruption Bureau (A.C.B) ಗೆ ವಹಿಸಬೇಕು ಎಂದು ಹೇಳಿದ್ದರು. ನಾನು ನಮ್ಮ ಅಧಿಕಾರಿಗಳಿಗೆ, ಇನ್ನೂ ಒಂದು ವಾರದ ಒಳಗೆ ಎನ್‌ಕ್ವೈರಿ ರಿಪೋರ್ಟ್ ಬರದೇ ಇದ್ದರೇ ನಾನೇ ಇದನ್ನು A.C.B.ಗೆ ಹಸ್ತಾಂತರ ಮಾಡುತ್ತೇನೆ ಎಂದು ಮಾತುಗಳನ್ನು ಹೇಳಿದ್ದೇನೆ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ನಿಮ್ಮ ಪ್ರಶ್ನೆ ಸಂಖ್ಯೆ 875ಕ್ಕೆ ಉತ್ತರ ಬಂದಿಲ್ಲ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೆ, ಉತ್ತರ ಬಂದಿದೆ.

(ಗೊಂದಲ)

ಸಭಾಪತಿಯವರು:- ಒಂದೈನು ನಿಮಿಷ ಸಮಯ ಕೊಡಿ. ನಂತರ ಅವಕಾಶ ಕೊಡುತ್ತೇನೆ.

(ಗೊಂದಲ)

(ಈ ಹಂತದಲ್ಲಿ ಸನ್ಮಾನ್ಯ ಯು.ಬಿ.ವೆಂಕಟೇಶ್, ಸನ್ಮಾನ್ಯ ಆರ್.ಬಿ.ತಿಮ್ಮಾಪುರ ಮತ್ತು ಸನ್ಮಾನ್ಯ ಸಲೀಂ ಅಹಮದ್‌ರವರನ್ನು ಪ್ರಶ್ನೆ ಕೇಳಲು ಕರೆದರು. ಸದರಿ ಸದಸ್ಯರುಗಳು ಬಾವಿಯಿಲ್ಲದ್ದು ಧರಣಿ ನಿರತರಾಗಿದ್ದರು)

(ಗೊಂದಲ)

ಪ್ರಶ್ನೆ ಸಂಖ್ಯೆ: 476**(ಉತ್ತರ ಪ್ರತಿ ಲಗತ್ತಿಸಲಾಗಿದೆ)**

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಗಳೆ, ಇದೊಂದು ಮಹತ್ವವಾದ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲಿರುವಂತಹ ಅಂಗನವಾಡಿ ಮತ್ತು ಬಾಲವಾಡಿ ಕೇಂದ್ರಗಳು ಸಾಕಷ್ಟು ಸಂಖ್ಯೆಗಳಿಲ್ಲವೆ. ಇವುಗಳ ಸಂಖ್ಯೆ ಸುಮಾರು 60 ಸಾವಿರವಾಗಿದ್ದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಇವುಗಳನ್ನು ನಡೆಸುತ್ತಿವೆ. ಆದರೆ ಈ ಅಂಗನವಾಡಿ ಕೇಂದ್ರಗಳನ್ನು ಸರ್ಕಾರದ ಪ್ರಾಥಮಿಕ ಶಾಲೆಗಳಲ್ಲಿ ಜೋಡಣೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿಲ್ಲ. ಇದರ ಬಗ್ಗೆ ಕೊಟ್ಟಿರುವ ಮಾಹಿತಿ ಕೂಡ ಸರಿಯಾಗಿಲ್ಲ. ಮಾನ್ಯ ಸಚಿವರೇನು ಉತ್ತರದ ದಾಖಲೆಗಳ ಫೋಟೋ ಕಾಪಿ ಪ್ರತಿಗಳನ್ನು ಕೊಟ್ಟಿದ್ದಾರೋ ಅದು ಸರಿಯಾಗಿ ಕಾಣಿಸುತ್ತಿಲ್ಲ. ಇದರ ಬಗ್ಗೆ ಮಾನ್ಯ ಸಚಿವರು ಸರಿಯಾಗಿ ಉತ್ತರ ಕೊಡಬೇಕು. ಇದು ಮಹತ್ವದ ಪ್ರಶ್ನೆಯಾಗಿರುವುದರಿಂದ ಇದನ್ನು ಅರ್ಧಗಂಟಿ ಕಾಲಾವಧಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

(ಗೊಂದಲ)

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಗಳೆ, ಕರ್ನಾಟಕದಲ್ಲಿ ಸಮಗ್ರ ಶಿಕ್ಷಣ ಅಭಿಯಾನದ ಅಡಿ “ಸರ್ವ ಶಿಕ್ಷಣ ಅಭಿಯಾನ” (ಎಸ್‌ಎಸ್‌ಎ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್‌ಎಂ‌ಎಸ್‌ಎ) ಮತ್ತು ಶಿಕ್ಷಕರ ಶಿಕ್ಷಣ (ಉಇ) ಯೋಜನೆಗಳನ್ನು ವಿಲೀನ ಮಾಡಲಾಗಿದೆ. 2018-19 ರ ನಂತರ ಕೆಪಿಎಸ್ ಮಾದರಿಯಲ್ಲಿ ಈ ಸಮಗ್ರ ಶಿಕ್ಷಣ ಅಭಿಯಾನದ ಅಡಿ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. N.E.P (National Education Policy) ಸಹ ಇದೇರೀತಿ ಮುಂದಿನ ದಿನಗಳಲ್ಲಿ . . . (ಗೊಂದಲ) A.P.P. ಮಾದರಿಯಲ್ಲಿ ಅಂದರೆ National Education Policy ಯಲ್ಲಿ(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಗಳೆ, ಸರ್ಕಾರ ಕಳುಹಿಸಿರುವ ಉತ್ತರ ಪ್ರತಿ ಪ್ರಿಂಟ್ ಸರಿಯಾಗಿ ಕಾಣಿಸುತ್ತಿಲ್ಲ. ಸರಿಯಾದ ಪ್ರತಿಗಳನ್ನು ಕಳುಹಿಸಿ ಕೊಡಲಿ. ನಾನು ಎತ್ತಿದ ವಿಷಯವನ್ನು ಅರ್ಥಗಂಟಿ ಕಾಲಾವಧಿ ಚರ್ಚೆಗೆ ಅವಕಾಶ ಮಾಡಿಕೊಡಿ.

(ಗೊಂದಲ)

ಸಭಾಪತಿಯವರು:- ಆಯಿತು. ಈಗ ಸದನದಲ್ಲ ಉತ್ತರಿಸುವ ಎಲ್ಲಾ ಪ್ರಶ್ನೆಗಳನ್ನು ಮಂಡಿಸುತ್ತಿದ್ದೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೆ, ವೈದ್ಯಕೀಯ ಶಿಕ್ಷಣ ಸಚಿವರಿಗೆ ನಾನು ಪ್ರಶ್ನೆ ಕೇಳುವುದಿದೆ. (ಗೊಂದಲ)

ಸಭಾಪತಿಯವರು:- ಆಮೇಲೆ ಅವಕಾಶ ಕೊಡುತ್ತೇನೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಗಳೆ, ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ನಾನೂ ಕೂಡ ಪ್ರಶ್ನೆ ಕೇಳಿದ್ದೇನೆ(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಈ ರೀತಿ ಸದನ ನಡೆಸುವ ಬದಲು ಈ ದಿನವೇ ಸದನವನ್ನು ಮೊಟಕುಗೊಳಿಸಿಬಿಡಿ(ಗೊಂದಲ)

ಆ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಗಳೆ, ದಿನಾಂಕ 21.2.2022, ಸಮೂಹ 1ರ ಸದನದಲ್ಲಿ ಉತ್ತರಿಸುವ ಒಟ್ಟು 15 ಪ್ರಶ್ನೆಗಳ ಪೈಕಿ 13 ಪ್ರಶ್ನೆಗಳಿಗೆ ಮತ್ತು ತಡೆಹಿಡಿಯಲಾದ 01 ಪ್ರಶ್ನೆಗೆ ಉತ್ತರಗಳನ್ನು ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

ಇ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಚುಕ್ಕೆ ಗುರುತಿಲ್ಲದ ಒಟ್ಟು 156 ಪ್ರಶ್ನೆಗಳ ಪೈಕಿ 45 ಪ್ರಶ್ನೆಗಳಿಗೆ ಉತ್ತರಗಳನ್ನು ಸಭೆಯಲ್ಲಿ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಚಿವರುಗಳಿಂದ ಉತ್ತರಗಳು

ಅ) ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ವಿದ್ಯಾವಿಷಯಕ ಪರಿಷತ್
ಅಥವಾ ಸಿಂಡಿಕೇಟ್‌ನಲ್ಲಿ ಚರ್ಚಿಸದೆ ಫಲಿತಾಂಶ ಪ್ರಕಟಿಸಿರುವುದು
ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಸಂಪೂರ್ಣವಾಗಿ
ನಿರ್ಲಕ್ಷಿಸಿದಂತಾಗಿರುವುದರ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-ಮಾನ್ಯ ಸಭಾಪತಿಗಳೆ, ಸದರಿ ವಿಷಯ
ಕುರಿತಂತೆ ಶೂನ್ಯವೇಳೆಯಲ್ಲಿ ಮಾನ್ಯ ಸದಸ್ಯರಾದ ಎಸ್.ರುದ್ರೇಗೌಡರವರು ಪ್ರಸ್ತಾಪಿಸಿದ ವಿಚಾರಕ್ಕೆ
ಸಂಬಂಧಪಟ್ಟಂತೆ ಅಖತ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

ಆ) ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಶೇಕಡ

10ರಷ್ಟು ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಕ್ರಮ

ಕೈಗೊಳ್ಳುವ ಬಗ್ಗೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-ಮಾನ್ಯ ಸಭಾಪತಿಗಳೆ, ಸದರಿ ವಿಷಯ ಕುರಿತಂತೆ ಶೂನ್ಯವೇಳೆಯಲ್ಲಿ ಮಾನ್ಯ ಸದಸ್ಯರಾದ ಎಸ್.ವಿ. ಸಂಕನೂರವರು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅಖತ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಅಖತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

ಸಭಾಪತಿಯವರು:- ಸದನವನ್ನು ಮಧ್ಯಾಹ್ನ 3.00 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವನ್ನು ಪೂರ್ವಾಹ್ನ 11.57 ಗಂಟೆಯಿಂದ ಅಪರಾಹ್ನ 3.00 ಗಂಟೆಯವರೆಗೆ

ಮುಂದೂಡಲಾಯಿತು)

(085) 21.02.2022 03.20 ಎಸ್‌ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

(ಪೂರ್ವಾಹ್ನ 11.57 ಗಂಟೆಗೆ ಮುಂದೂಡಲ್ಪಟ್ಟ ಸದನವು ಪುನಃ ಅಪರಾಹ್ನ 3.20 ಗಂಟೆಗೆ

ಸಮಾವೇಶಗೊಂಡಿತು)

5. ಪ್ರಕಟಣೆಗಳು

ಸಭಾಪತಿಯವರು:- ಕರ್ನಾಟಕ ವಿಧಾನ ಸಭೆಯ ಮಾನ್ಯ ಸಭಾಧ್ಯಕ್ಷರಿಂದ ಈ ಮುಂದಿನ ಸಂದೇಶ ಬಂದಿರುತ್ತದೆ.

ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 104ನೇ ನಿಯಮದ ಮೇರೆಗೆ ವಿಧಾನ ಸಭೆಯು ದಿನಾಂಕ 21.02.2022ರಂದು ಈ ಕೆಳಕಂಡ ವಿಧೇಯಕಗಳನ್ನು ಅಂಗೀಕರಿಸಿರುತ್ತದೆಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

1. ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022
2. ಕರ್ನಾಟಕ ಸ್ವಾಂಪು (ಎರಡನೇ ತಿದ್ದುಪಡಿ) ವಿಧೇಯಕ, 2022
3. ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಸುವಿಕೆ) ವಿಧೇಯಕ, 2022
4. ಕರ್ನಾಟಕ ಸ್ವಾಂಪು (ತಿದ್ದುಪಡಿ) ವಿಧೇಯಕ, 2022

6. ಸದನದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಾಗೂ ಸದನ ನಡೆಯಲು ಸಹಕರಿಸಬೇಕೆನ್ನುವ ಕುರಿತು.

.....

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಇಂದು ಬೆಳಗ್ಗೆ ಮಾತನಾಡುತ್ತಾ, ಸದನ ನಡೆಸಲಕ್ಕೆ ಸರ್ಕಾರ ಮುಂದಾಗಬೇಕೆನ್ನುವ ಅಭಿಪ್ರಾಯವನ್ನು ಕೊಟ್ಟಿರುತ್ತಾರೆ. ಬೇರೆ ಬೇರೆ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಅವರು ಹೇಳಿದ್ದಾರೆ. ನಾನು ತಮ್ಮ ಮೂಲಕ ಪ್ರತಿಪಕ್ಷದ ನಾಯಕರಿಗೆ ಹಾಗೂ ಸದಸ್ಯರಲ್ಲಿ ವಿನಂತಿ ಮಾಡುತ್ತೇನೆ. ಎಷ್ಟು ಹೊತ್ತು ಬೇಕಾದರೂ ಸದನವನ್ನು ನಡೆಸೋಣ. ಯಾವ ವಿಚಾರವನ್ನು ಯಾವ ರೂಪದಲ್ಲಿ ಬೇಕಾದರೂ ಚರ್ಚೆ ಮಾಡಲು ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷದವರು ಈ ರೀತಿ ಹಗಲು ರಾತ್ರಿ ಧರಣಿಯನ್ನು ಮಾಡುವುದು ಬೇಡ. ರಾತ್ರಿ-ಹಗಲು ಕಲಾಪವನ್ನು ನಡೆಸೋಣ. ಅವರು ಏನೇ ಪ್ರಶ್ನೆಯನ್ನು ಕೇಳಿದರೂ ಉತ್ತರ ನೀಡಲು, ಏನೇ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದರೂ ಸರ್ಕಾರ ಚರ್ಚೆಗೆ ಸಿದ್ಧವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನ ನಡೆದರೆ ಜನರಿಗೆ ಅನುಕೂಲಗಳಾಗುತ್ತವೆ. ಹೊಸ ಸಂದೇಶಗಳು ಜನರಿಗೆ ತಲುಪುತ್ತವೆ. ಜನರಿಗೆ ನಮ್ಮ ಬಗ್ಗೆ ಇರುವ ಆತಂಕಗಳು ನಿವಾರಣೆಯಾಗುತ್ತವೆ. ಪ್ರತಿಪಕ್ಷದವರ ಪ್ರತಿಭಟನೆಯ ಸ್ವರೂಪಗಳು ಬದಲಾಗಲಿ. ರಾತ್ರಿ-ಹಗಲು ಧರಣಿ ಮಾಡುವ ಬದಲಾಗಿ ರಾತ್ರಿ-ಹಗಲು ಸದನವನ್ನು ನಡೆಸಿ ಎಂದು ಅವರು ಸರ್ಕಾರಕ್ಕೆ ಸವಾಲೊಡ್ಡಲಿ. ನಾವು ಅದನ್ನು ಸ್ವೀಕರಿಸುತ್ತೇವೆ. ಸದನವನ್ನು ನಡೆಸಲಕ್ಕೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ದಯವಿಟ್ಟು ಪ್ರತಿಪಕ್ಷದವರು ತಮ್ಮ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಂಡು ಕಲಾಪದಲ್ಲಿ ಪಾಲ್ಗೊಳ್ಳಬೇಕೆಂದು ನಾನು ತಮ್ಮ ಮೂಲಕ ಮಾನ್ಯ ವಿರೋಧಪಕ್ಷದ ನಾಯಕರಲ್ಲಿ ಮನವಿ ಮಾಡುತ್ತೇನೆ.

ಶ್ರೀ ಎಂ.ಕೆ.ಪ್ರಾಣೇಶ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪೀಠದ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ನನಗೆ ಇಲ್ಲ. ಆದರೆ ನನಗೆ ಕೆಲವು ಸಮಜಾಯಿಷಿಗಳು ಬೇಕಾಗಿರುವ ದೃಷ್ಟಿಯಿಂದ ನಾನು ತಮ್ಮ ಬಳಿ ನಾಲ್ಕು ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

ಮಾನ್ಯ ಸಭಾಪತಿಯವರು ಈ ಸದನದ ನ್ಯಾಯಾಧೀಶರು. ಹೆಚ್ಚು ಕಡಿಮೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿರುವಷ್ಟು ಗೌರವ ತಮಗಿದೆ. ಆ ರೀತಿಯ ತೀರ್ಪು ನೀಡುವಷ್ಟು ಅಧಿಕಾರವೂ ತಮಗಿದೆ ಎಂದು ನಾನು ಭಾವಿಸಿದ್ದೇನೆ. ನಿಲುವಳಿ ಸೂಚನೆಯನ್ನು ಮಂಡಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ. ಮಾನ್ಯ ವಿರೋಧ ಪಕ್ಷದ ನಾಯಕರು ಒಂದು ನಿಲುವಳಿ ಸೂಚನೆಯನ್ನು ಮಂಡಿಸಿದ್ದಾರೆ. ಅದನ್ನು ನಾವೆಲ್ಲರೂ ಒಪ್ಪಬೇಕಾಗುತ್ತದೆ. ಅದಕ್ಕೇನೂ ನಮ್ಮ ವಿರೋಧವಿಲ್ಲ. ಆದರೆ ಆ ನಿಲುವಳಿಯನ್ನು ಮಂಡಿಸಿದಂತಹ ಸಂದರ್ಭದಲ್ಲಿ ತಾವು ಕಾನೂನು ಮಂತ್ರಿಗಳ ಬಳಿ ಸಲಹೆಗಳನ್ನು ಕೇಳಿದಾಗ ಅವರು ಕೆಲವು ವಿಚಾರಗಳನ್ನು ತಮ್ಮ ಮುಂದೆ ವ್ಯಕ್ತ ಪಡಿಸಿದರು. ಇಂತಹ ಸಂದರ್ಭದಲ್ಲಿ ಈ ರೀತಿಯ ನಿಲುವುಗಳನ್ನು ಏಕೆ ತೆಗೆದುಕೊಳ್ಳಬಾರದು ಎನ್ನುವ ವಿಚಾರಗಳಿಗೆ ತಾವು ಸಹಮತಿಯನ್ನು ನೀಡಿ, “ಹೌದು, ಇಂತಹ ನಿಲುವಳಿ ಸೂಚನೆಯನ್ನು ಮಂಡಿಸುವುದಕ್ಕೆ ಅವಕಾಶವಿಲ್ಲ. ತಿರಸ್ಕಾರ ಮಾಡುತ್ತೇನೆ” ಎಂದು ಹೇಳಿದ್ದೀರಿ. ತಿರಸ್ಕಾರಗೊಂಡ ನಂತರವೂ ಅದೇ ನಿಲುವಳಿ ಸೂಚನೆಯನ್ನು ಈ ಸದನದಲ್ಲಿ ಪುನಃ ಪ್ರಸ್ತಾಪ ಮಾಡಲು ಅಧಿಕಾರವಿದೆಯೇ? - ಎನ್ನುವುದು ನನ್ನ ಮೊದಲ ಪ್ರಶ್ನೆ.

ಎರಡನೆಯದಾಗಿ ನಾವೆಲ್ಲರೂ ಸಂವಿಧಾನಾತ್ಮಕವಾಗಿ ಚುನಾಯಿತರಾಗಿರುವವರು. ನಮ್ಮೆಲ್ಲರಿಗೂ ಜವಾಬ್ದಾರಿಗಳಿವೆ. ನಾವೆಲ್ಲರೂ ಕೂಡ ಪ್ರತಿಜ್ಞೆಯನ್ನು ಸ್ವೀಕರಿಸಿ ಈ ಸದನಕ್ಕೆ ಬಂದಿದ್ದೇವೆ. ಅಂತಹ ಸಂದರ್ಭದಲ್ಲಿ ಇಲ್ಲಿ ಮಾತನಾಡುವುದಕ್ಕೆ ಯಾವುದೇ ಇತಿಮಿತಿಗಳಿರುವುದಿಲ್ಲವೇ? ಸಂವಿಧಾನಾತ್ಮಕವಾಗಿ, ಗೌರವಾನ್ವಿತವಾಗಿ ಇಲ್ಲಿಗೆ ಆಯ್ಕೆಯಾಗಿ ಬಂದಿರುವಂತಹವರ ಮೇಲೆ ಆರೋಪಗಳನ್ನು ಮಾಡುವ ಸಮಯದಲ್ಲಿ ಬಳಸುವ ಪದಗಳು ಯಾವ ರೀತಿಯಲ್ಲಿರಬೇಕು; ಯಾವ ಪದಗಳನ್ನು ಬಳಸಬಹುದು; ಯಾವ ಪದಗಳನ್ನು ಬಳಸಬಾರದು; ಬಳಸಿದರೆ ತಾವು ನೀಡುವ ತೀರ್ಪು ಏನು; ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡಲು ಇಲ್ಲಿ ಅವಕಾಶವಿದೆಯೇ? ವೈಯಕ್ತಿಕ ನಿಂದನೆಗೆ ಇಲ್ಲಿ ಅವಕಾಶವಿಲ್ಲವೆಂದು ನಾನು ಭಾವಿಸಿದ್ದೇನೆ. ಏಕೆಂದರೆ ಸದನದ ಹೊರಗಡೆ ಹಲವಾರು ಬಾರಿ ಚುನಾಯಿತ ಪ್ರತಿನಿಧಿಗಳ ಮೇಲೆ ಆರೋಪ-ಪ್ರತ್ಯಾರೋಪಗಳು ಬರುವುದು ಸಹಜ. ಅದನ್ನೇ ನಾವು ಈ ಮನೆಯೊಳಗೆ ತಂದು ಆ ವ್ಯಕ್ತಿಯ ಮೇಲೆ ವೈಯಕ್ತಿಕ ನಿಂದನೆಗಳನ್ನು ಮಾಡಿ, ಅವರ ವಿರುದ್ಧ ಕೆಟ್ಟ ಶಬ್ದಗಳನ್ನು ಬಳಸಲಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧಿಕಾರವಿದೆಯೇ? ಯಾರೋ ಒಬ್ಬರು ಹೇಳಿದರು, ಎಲ್ಲಯೋ ಒಂದು ಕಡೆ ಪ್ರಸ್ತಾಪವಾಯಿತು ಎನ್ನುವ ದೃಷ್ಟಿಗಳಿಂದ ಯಾವುದೇ ಸಾಕ್ಷಿಗಳಲ್ಲದೆ ಇಲ್ಲ ಪ್ರಸ್ತಾಪ ಮಾಡಬಹುದೇ? ಗೂಂಡಾ, ಭ್ರಷ್ಟ, ದೇಶದ್ರೋಹಿ ಇಂತಹ ಪದಗಳು ಸಂವಿಧಾನದ ಅಡಿಯಲ್ಲಿ ಬಂದಿರುವ ಪದಗಳೇ? ಇವುಗಳನ್ನು ಕೂಡ ನಾವು ಮಾತನಾಡಬಹುದೇ? ಇಲ್ಲ ನಾನು ಯಾರನ್ನೂ ಉದ್ದೇಶವಾಗಿಟ್ಟುಕೊಂಡು ತಮ್ಮ ಬಳಕೆಗುತ್ತಿಲ್ಲ. ಇದು ಎಲ್ಲರಿಗೂ ಅನ್ವಯಿಸುವ ವಿಚಾರವೆಂದು ನಾನು ತಿಳಿದಿದ್ದೇನೆ. ಹೊರಗೆ ಇಂತಹ ಸಂದರ್ಭಗಳು ಬಂದಾಗ ಯಾರಾದರೂ ನಮ್ಮ ವೈಯಕ್ತಿಕ ನಿಂದನೆ ಮಾಡಿದರೆ ನಾವು ಮಾನನಷ್ಟ ಮೊಕದ್ದಮೆಗಳನ್ನು ಹೂಡುತ್ತೇವೆ. ಆ ರೀತಿ ಈ ಸದನದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಕ್ಕೆ ಅವಕಾಶವಿದೆಯೇ? ತಾವು ಪೀಠದಿಂದ ಆದೇಶ ನೀಡಿ ಕಡತದಿಂದ ಪದಗಳನ್ನು ತೆಗೆದು ಹಾಕುತ್ತೀರಿ. ಆದರೆ ಇಲ್ಲವಂತಹ ಮಾಧ್ಯಮಗಳ ಮುಖಾಂತರ ಹೊರಗೆ ಹೋಗುವಂತಹದ್ದನ್ನು ಯಾರು ತೆಗೆದುಹಾಕುತ್ತಾರೆ? ಒಳಗಾಗುವ ವಿಚಾರಗಳಲ್ಲಿ ಕಡತದಿಂದ ಹೊರಗೆ ಹೋಗುತ್ತದೆ. ಆದರೆ ನಮ್ಮ ಇಡೀ ರಾಜ್ಯದ ಉದ್ದಗಲಕ್ಕೂ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮದ ಮೂಲಕ ಹೋಗುವ ವಿಚಾರಗಳನ್ನು ಯಾರು ತೆಗೆದುಹಾಕಲಕ್ಕೆ ಸಾಧ್ಯ? ಯಾವುದರ ಮೂಲಕ ಮಾಡಲಕ್ಕೆ ನಮಗೆ ಅವಕಾಶಗಳಿವೆ ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ನಾನು ಏಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ ನಾವಷ್ಟೇ ಅಲ್ಲ, ಭವಿಷ್ಯದಲ್ಲಿ ಇನ್ನೂ ನೂರಾರು ಮಂದಿ ಈ ಸದನದೊಳಗೆ ಬರುವವರಿದ್ದಾರೆ. ಇಂದಿನ 18ರ ಹರೆಯದ ಯುವಕರು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಈ ಸದನದೊಳಗೆ ಬಂದು ರಾಜ್ಯವನ್ನು ಪ್ರತಿನಿಧಿಸುವವರಿದ್ದಾರೆ. ಹಾಗಾಗಿ ಇಲ್ಲ ಕೊಡುವಂತಹ ತೀರ್ಪುಗಳು ಹೊರಗಿನ ಪ್ರಪಂಚಕ್ಕೆ ಒಂದು ಉಪಯುಕ್ತ ಮಾಹಿತಿಯಾಗುತ್ತದೆ. ಮುಂದೆ ಬರುವವರು ಇದೇ ಹಾದಿಯಲ್ಲಿ ಹೋದರೆ ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ತಿನ ಪರಿಷ್ಕೃತಿ ಏನು? ಸಮಾಜದಲ್ಲಿ ಇದನ್ನು ಗೌರವಯುತವಾಗಿ ನೋಡಲಕ್ಕಾಗುತ್ತದೆಯೆ? ನಮ್ಮ ಮೇಲಿರುವ ಗೌರವಗಳು ಉಳಿಯುತ್ತದೆಯೆ? ಮುಂದೆ ಬರುವಂತಹವನು ಯಾವ ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿ ಇದರೊಳಗೆ ನಾನು ಏನು ಬೇಕಾದರೂ ಮಾಡಬಹುದು ಎನ್ನುವ ಮನೋಭಾವನೆಯನ್ನು ಇಟ್ಟುಕೊಂಡು ಬರಬಹುದಲ್ಲವೇ? ನನಗೆ ಈ ಪ್ರಶ್ನೆಗಳಿಗೆ ಉತ್ತರ ಬೇಕು. ಪೀಠದಿಂದ ತಿರಸ್ಕಾರವಾಗಿರುವುದನ್ನು ಪುನಃ ತೆಗೆದುಕೊಂಡರೆ, ಪುನಃ ಅದರ ಬಗ್ಗೆ ಮಾತನಾಡಲಕ್ಕೆ ಪೀಠ ಅವಕಾಶ ಕೊಟ್ಟರೆ ಮುಂದೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬರುವವರಿಗೆ ಅದನ್ನು ತಿರಸ್ಕರಿಸುವುದಕ್ಕಾಗುವುದಿಲ್ಲ. ಹಿಂದಿನ ನಡವಳಿಗಳ ಪ್ರಕಾರ ಆದ್ಯತೆಯ ಮೇರೆಗೆ ಕೊಟ್ಟಿತ್ತು, ಪುನಃ ಅವಕಾಶ ಕೊಡಬೇಕು ಎನ್ನುವುದು ಚರ್ಚೆಯಾಗುವುದಿಲ್ಲವೇ? ಆಗ ಅವಕಾಶ ಕೊಡಬೇಕಾದಂತಹ ಪರಿಸ್ಥಿತಿಗಳು ಇಲ್ಲ ನಿರ್ಮಾಣವಾಗುವುದಿಲ್ಲವೇ?

ಇಂದು ನಾವೆಲ್ಲರೂ ಇಲ್ಲ ಕುಳಿತಿದ್ದೇವೆ. ತಾವು ಒಂದು ಒಳ್ಳೆಯ ಕಾರ್ಯಾಗಾರವನ್ನು ಕೂಡ ಮಾಡಿದಿರಿ. ಅಲ್ಲ ಉತ್ತಮವಾದ ಸಲಹೆಗಳಿದ್ದವು. ನಮ್ಮ ನಡವಳಿಕೆಗಳು ಹೇಗಿರಬೇಕು, ಸಮಾಜಕ್ಕೆ ಯಾವ ರೀತಿ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ತಾವು ಕಾರ್ಯಾಗಾರವನ್ನು ಮಾಡಿದಿರಿ. ಇಂದು ಇಲ್ಲ ಮಾತನಾಡುತ್ತಿರುವವರು ಕಾರ್ಯಾಗಾರದ ವೇದಿಕೆಯಲ್ಲಿ ಕುಳಿತು ಅವೆಲ್ಲದಕ್ಕೂ ತಮ್ಮ ಒಪ್ಪಿಗೆ ಕೊಟ್ಟಿದ್ದನ್ನು ನಾವು ಕಂಡಿದ್ದೇವೆ. ಆದರೆ ಆ ಕಾರ್ಯಾಗಾರದಲ್ಲಿ ಭಾಗವಹಿಸಿ ಪುನಃ ತಪ್ಪುಗಳನ್ನು ಮಾಡಿದರೆ ಆ ತಪ್ಪುಗಳನ್ನು ಸರಿ ಮಾಡುವವರು ಯಾರು? ಇಂತಹ ಎಲ್ಲಾ ಪ್ರಶ್ನೆಗಳು ನಮ್ಮ ಮುಂದಿವೆ. ಪೀಠಕ್ಕೆ ಅಧಿಕಾರವಿದೆ. ಇವೆಲ್ಲವನ್ನೂ ಮಾಡಿದಂತಹ ಸಂದರ್ಭದಲ್ಲಿ ಪೀಠದಲ್ಲರುವ ಸಭಾಪತಿಗಳು ಯಾರು ಈ ಚೌಕಟ್ಟಿನ ವಿರುದ್ಧವಾಗಿರುತ್ತಾರೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಪೀಠ ಕ್ರಮವನ್ನು ತೆಗೆದುಕೊಳ್ಳಲಕ್ಕೆ ಏಕೆ ಹಿಂದೆ ಮುಂದೆ ನೋಡಬೇಕು? ಕ್ರಮ ತೆಗೆದುಕೊಳ್ಳಲಲ್ಲ ಎಂದರೆ ಅಂತಹ ವರ್ತನೆಗಳು ಮುಂದುವರೆಯುವ ಸಾಧ್ಯತೆಗಳಿವೆ. ಅವರು ಆಡಳಿತ ಪಕ್ಷದವರಿರಲಿ ಅಥವಾ ವಿರೋಧ ಪಕ್ಷದವರಿರಲಿ, ಎಲ್ಲರಿಗೂ ಸರಿ ಸಮಾನವಾಗಿ ತೀರ್ಪುಗಳು ಬರಬೇಕು ಎಂಬುದು ನನ್ನ ಮೂಲ ಉದ್ದೇಶ.

ಒಂದು ವಿಚಾರವನ್ನು ಚರ್ಚೆಗೆ ಕೊಟ್ಟ ಸಂದರ್ಭದಲ್ಲಿ ಪೀಠದಲ್ಲರುವ ಸಭಾಪತಿಯವರ ಅನುಮತಿಯಿಲ್ಲದೆ ಏಕಾಏಕಿ ಮತ್ತೊಂದು ವಿಚಾರವನ್ನು ತೆಗೆದುಕೊಳ್ಳುವುದು ಸರಿಯೇ? ಅಂತಹ ಅವಕಾಶಗಳನ್ನು ಪೀಠ ಏಕೆ ಕೊಡಬೇಕು? ತುಂಬಾ ಜನ ಇಲ್ಲ ಇರುವವರು ಹಲವಾರು ಸದನಗಳನ್ನು ಪ್ರತಿನಿಧಿಸಿ ಇಲ್ಲಗೆ ಬಂದಿರುವವರು. ಅವರಿಗೆ ಆ ವಿಚಾರಗಳ ಬಗ್ಗೆ ಕನಿಷ್ಠ ಪ್ರಜ್ಞೆ ಎಂಬುದು, ಆಂಗ್ಲ ಪದದಲ್ಲಿ ಹೇಳುವುದಾದರೆ common sense ಇಲ್ಲವೇ? ನನ್ನನ್ನೂ ಸೇರಿಸಿಕೊಂಡು ನಾನು ಹೇಳುತ್ತಿದ್ದೇನೆ. ಅವರು ಯಾರೇ ಇರಬಹುದು.

(ಈ ಹಂತದಲ್ಲಿ ಬಾವಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಆಕ್ಷೇಪವನ್ನು ವ್ಯಕ್ತಪಡಿಸಿದರು)

ಸಭಾಪತಿಯವರು:- ಅವರು ಮಾತನಾಡುತ್ತಿದ್ದಾರೆ. ಕೇಳಿಸಿಕೊಳ್ಳಿ.

(ಗೊಂದಲ)

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ನಾನು ಇಲ್ಲ ಯಾರನ್ನೂ ಉದ್ದೇಶಿಸಿ ಹೇಳುತ್ತಿಲ್ಲ. ಇವರು ಏಕೆ ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ?

(...ಮುಂದು)

(86) 21-02-2022 (3.30) ಕೆಜಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಸದಸ್ಯರೇ, ಒಂದು ನಿಮಿಷ ಇರಿ. ನಾನು ನಿಮಗೆ ಯಾವ ರೀತಿ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೇನೋ, ಅದೇರೀತಿ ಅವರಿಗೂ ಸಹ ಕೊಟ್ಟಿದ್ದೇನೆ. ಹಾಗಾಗಿ, ಅವರು ಮಾತನಾಡುವುದನ್ನು ಕೇಳಿ. ಆ ಮೇಲೆ ನೀವು ಏನಾದರೂ ಮಾತನಾಡುವುದಿದ್ದರೆ, ನಾನು ಹೇಳುತ್ತೇನೆ. ಈಗ ಸದಸ್ಯರಾದ ಪ್ರಾಣೇಶ್‌ರವರು ಮಾತನಾಡಲಿ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ನಾನು clarification ಅನ್ನು ತಮ್ಮ ಬಳಿ ಕೇಳುತ್ತಿದ್ದೇನೆ. ನಾನು ಯಾರ ಮೇಲೆಯೂ ಆರೋಪವಲ್ಲ. ಇಲ್ಲವಾ, ಇದೆಯಾ, common-sense ಇದ್ದರೆ ok. Common-sense ಅನ್ನು ಇಟ್ಟುಕೊಂಡು ಮಾತನಾಡುತ್ತಿದ್ದರೆ ನನ್ನ ಅಭ್ಯಂತರ ಇಲ್ಲ. ನನ್ನ ಪ್ರಶ್ನೆ ಇಷ್ಟೇ. ಇದರೊಳಗೆ just ಆ ತರಹ ಏನಾದರೂ ಇದ್ದರೆ, ಈ ತರಹದ ಪ್ರಸ್ತಾಪ ಮಾಡಬಹುದು. ಏಕೆಂದರೆ, ನಾನು ಮೊದಲೇ ಹೇಳಿದ್ದೇನೆ. ನಾನು ಮತ್ತೆ ಹಿಂದಕ್ಕೆ ಹೋಗುವುದಿಲ್ಲ. ನಮ್ಮನ್ನು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆಂದು ಮೊದಲೇ ಹೇಳಿದ್ದೇನೆ. ಇವತ್ತು ಏಕಾಏಕಿ ಮಾತನಾಡುವುದಕ್ಕೆ ಅವಕಾಶ ಕೊಟ್ಟಿಲ್ಲವೆಂದು ಹೇಳಿದರು. ಹಿಜಾಬ್ ವಿಚಾರ ಪ್ರಸ್ತಾಪವಾಗುತ್ತದೆ. ಶಿವಮೊಗ್ಗದ ವಿಚಾರ ಪ್ರಸ್ತಾಪವಾಗುತ್ತದೆ. ಅದಕ್ಕಾಗಿ ಒಂದು ವೇದಿಕೆ ಕೊಡಿ. ಆ ಸಂದರ್ಭದಲ್ಲಿ

ಮಾತನಾಡಬೇಕು. ಕೊಟ್ಟಂತಹ ಅವಕಾಶಗಳ ಅಡಿಯಲ್ಲಿ ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ದಯಮಾಡಿ ತಾವು ನಾನು ಕೇಳಿರುವಂತಹ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ, ನಾವು ಮುಂದೆ ಈ ದಾರಿಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಅನುಕೂಲವಾಗುತ್ತದೆಂಬ ಉದ್ದೇಶದಿಂದ ಇಷ್ಟವನ್ನು ಪ್ರಸ್ತಾಪ ಮಾಡಿದ್ದೇನೆ. ನನಗೆ ಮಾತನಾಡಲು ಅವಕಾಶಕೊಟ್ಟದಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ಒಂದು ವಿಷಯವನ್ನು ತಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ತಾವು ಉಪಧ್ಯಾಕ್ಷರಾಗಿ ಕೆಲಸ ಮಾಡಿದ್ದೀರಿ. ಏನೆಂದರೆ, ಯಾವುದೇ ಒಂದು ನಿಲುವಳಿಯನ್ನು ಸೂಚನೆ ಮಾಡಿದಾಗ ಪರ ವಿರೋಧ ಚರ್ಚೆಯಾದ ನಂತರ, ಈ ಪೀಠದಿಂದ ಅದನ್ನು ತಿರಸ್ಕಾರ ಮಾಡಿದರೆ ಮತ್ತೊಮ್ಮೆ ಯಾರಿಗೂ ಸಹ ಮಾತನಾಡುವುದಕ್ಕೆ ಅನುಮತಿ ಇಲ್ಲ. ನಾವು ಮಾತನಾಡುವುದಕ್ಕೆ ಅವಕಾಶ ಕೊಡುವುದಿಲ್ಲ. ಆದರೆ, ಏನೆಂದರೆ, ಎರಡು/ಮೂರು ದಿವಸಗಳು ಬಿಟ್ಟ ನಂತರ ಯಾವುದಾದರೊಂದು ಒಳ್ಳೆಯ ರೀತಿಯಿಂದ ಮಾತನಾಡಿದರು, ಅಂದರೆ, ಎರಡು ಕಡೆಯೂ ಅವರ ಮನಸ್ಸಿನಲ್ಲಿ ಇರುವಂತಹ ಭಾವನೆ ಹೊರಬರಲಿ ಎಂದು ತಿಳಿದುಕೊಂಡು ನಾನು ಹೇಳಿದೆ. ನಾನುಒಂದು ಬಾರಿ ಪೀಠದಿಂದ ತಿರಸ್ಕಾರ ಮಾಡಿದ್ದೇನೆ. ಅದರ ಬಗ್ಗೆ ಮಾತನಾಡುವಂತಿಲ್ಲ. ಬೇರೆ ವಿಷಯವನ್ನು ನೀವು ಮಾತನಾಡಿ ಅಂದಾಗ ಬೇರೆ ವಿಷಯವನ್ನು ಸ್ವಲ್ಪ ತೆಲಸಿ ಮಾತನಾಡಿದಾಗ ನಾನು ಸುಮ್ಮನೆ ಇದ್ದೆ ಇದು ಒಂದನೆಯದು. ಯಾವುದೇ ವಿಷಯದಲ್ಲಿ ಒಂದು ಬಾರಿ ಪೀಠದಲ್ಲಿ ತೀರ್ಮಾನ ಮಾಡಿದರೆ. ಮತ್ತೊಂದು ಬಾರಿ ಯಾರಿಗೂ ಸಹ ಮಾತನಾಡುವುದಕ್ಕೆ ಅದರ ಬಗ್ಗೆ ಬರುವುದಿಲ್ಲವೆಂದು ಸ್ಪಷ್ಟವಾಗಿ ನಿಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಇದು ನಿಯಮದ ಪ್ರಕಾರ.

ಎರಡನೆಯದು ಏನೆಂದರೆ, ಪದ ಬಳಕೆ ಬಗ್ಗೆ. ಕೆಲವು ಸದಸ್ಯರು ಮಾತನಾಡುವಂತಹ ಸಂದರ್ಭದಲ್ಲಿ *unparliamentary* ಪದಬಳಕೆಯನ್ನು ಮಾಡುತ್ತಾರೆ. ಕೆಲವು ಸದಸ್ಯರು ಸರಿಯಾಗಿ ಮಾತನಾಡುತ್ತಾರೆ. ಈಗ ನಿಮಗೆ ಒಬ್ಬ ಸದಸ್ಯರು *common-sense* ಅಂದರು. ಅದೇ ಪದವನ್ನು ಕನ್ನಡದಲ್ಲಿ ಮಾತನಾಡಿದಾಗ ಏನಾಗುತ್ತದೆಂದು ತಿಳಿದುಕೊಳ್ಳಬೇಕಾಗುತ್ತದೆ. ಈ ರೀತಿ ಎಲ್ಲಾ ಮಾತನಾಡುತ್ತಾರೆ. ನಾನು ಸದಸ್ಯರು ಮಾತನಾಡುವಂತಹ ಸಂದರ್ಭದಲ್ಲಿ *particular* ಆಗಿ ನೋಡುತ್ತಿರುತ್ತೇನೆ. ಅದು ಏನೆಂದರೆ, ಅದು ಸಂವಿಧಾನ ಬಾಹಿರವೋ ಅಥವಾ ಕಡತದಿಂದ ತೆಗೆದು ಹಾಕಬೇಕೋ, ಅದು ಸಮಂಜಸ ಹೌದು ಅಥವಾ ಅಲ್ಲವೋ ಎಂಬುದನ್ನು ನೋಡುತ್ತೇವೆ. ಈ ಹಿಂದೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸುಳ್ಳು ಎಳಬಾರದು ಎಂದು ಇತ್ತು. ಈಗ ಸುಳ್ಳು ಹೇಳಿಕೊಂಡೆ ಮಾತನಾಡುತ್ತಾರೆ. ಇದೆಲ್ಲಾ ನಮ್ಮೆಲ್ಲೆಯೇ ನಡೆದುಕೊಂಡು ಬಂದ ದಾರಿ. ಆ ಮೇಲೆ ಏನು ಹೇಳುತ್ತೇನೆಂದರೆ, ಮಾನ್ಯ ಸದಸ್ಯರಾದ ತಿಮ್ಮಾಪೂರವರು ಮಾತನಾಡುತ್ತಿದ್ದರು. ಅವರು ಮಾತನಾಡುವಂತಹ ಸಂದರ್ಭದಲ್ಲ ನಾನು ಮೊದಲನಿಂದ ಅವರ ವಿಚಾರಗಳನ್ನು ಕೇಳಿದಾಗ, ಅವರು ಸದನ ಸರಿಯಾಗಿ ನಡೆಯಲು ಎನ್ನುವಂತಹ ದೃಷ್ಟಿಯಿಂದ ಹೇಳುತ್ತಾರೆನೋ, ಕೊನೆಗೆ ಸ್ವಲ್ಪ ಸ್ವಲ್ಪ ರಾಜಕೀಯ ಇರುತ್ತದೆ. ಎಲ್ಲರೂ ಮಾತನಾಡುತ್ತಾರೆ, ಅದನ್ನು ಮಾತನಾಡಬಾರದು. ನಂತರ ಶ್ರೀಕಂಠೇಗೌಡರವರು ಮಾತನಾಡಿದರು. ಎಲ್ಲರೂ ಮಾತನಾಡಿದರು. ನೀವೆಲ್ಲರೂ ಮಾತನಾಡಿದಂತಹ ಸಂದರ್ಭದಲ್ಲ ಸದನವನ್ನು ಏನಾದರೂ ಮಾಡಿ ಹಿಂಬಂದಿಗೆ ತರಬೇಕೆಂದು ಮಾಡಿದೆ. ಪದಬಳಕೆಯನ್ನು ಮಾಡುವಾಗ ಅದು unparliamentary ಎಂದರೆ, ಅದು ಖಂಡಿತವಾಗಿ ಅದನ್ನು ಯಾರಾದರೂ ಕೊಡಬೇಕಾಗುತ್ತದೆ. ನನಗೆ ತಿಳಿದರೆ ತಕ್ಷಣವೇ ಅದನ್ನು ಕಡತದಿಂದ ತೆಗೆದುಹಾಕಿದ್ದೇನೆ. ಆ ರೀತಿ ಎಷ್ಟೂ ಬಾರಿ ತೆಗೆದುಹಾಕಿದ್ದೇನೆ. ಈಗ Rules of Procedure and Conduct of Business in the Karnataka Legislative Council ಅನ್ನು ತೆಗೆಯಿರಿ. ಅದರಲ್ಲಿ play cards ಬಳಸಬಾರದು ಮತ್ತು ಧಿಕಾರ ಕೊಗಬಾರದು ಎಂದಿದೆ. ಅದಕ್ಕೆ ನಾನು ನನ್ನ play cards ನ್ನು ತೆಗೆದು ಕೀಲಿಯಲ್ಲ (ಪೆಟ್ಟಿಗೆಯಲ್ಲ) ಇಟ್ಟು ಬಂದಿದ್ದೇನೆ. ಕೀಲಿಯಲ್ಲಟ್ಟು ಬಂದರೆ, ಮತ್ತೆ ಹೇಳಿಕೊಂಡು ಕುಳತ್ತಿದ್ದಾರೆ ಏನು ಮಾಡಬೇಕು? ಇದೆಲ್ಲಾ ಕಾನೂನಿನಲ್ಲಿದೆ. ಹಾಗಾಗಿ, ನಾವು ತಿಳುವಳಿಕೆ ಇದ್ದಂತಹವರು ಏನು ಮಾತನಾಡಬೇಕು ಏನು ಮಾಡಬೇಕೆಂದು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಅಧಿಕಾರ ಇದೆ. ಅವರು ಅವರ ಅಧಿಕಾರವನ್ನು ಚಲಾಯಿಸಬೇಕು. ವಿರೋಧ ಪಕ್ಷದವರಿಗೆ ತಮಗೆ ಸರಿ ಅನಿಸಿದರೆ ಬಾವಿಗೆ ಬಂದು ಅಲ್ಲ protest ಮಾಡುವಂತಹ ಅಧಿಕಾರಿ ಇದೆ. ಆದರೆ, ನನ್ನ 42 ವರ್ಷಗಳ ಅವಧಿಯಲ್ಲ ಇತ್ತೀಚೆಗೆ ನೋಡುವಂತಹ ಘಟನೆಗಳಾಗಿವೆ. ಮೊದಲು ಈ ರೀತಿ ಇರಲಿಲ್ಲ. ನಾನು ಎಷ್ಟೋ ಬಾರಿ ನೋಡಿದ್ದೇನೆ. ಬಾವಿಗೆ ಬಂದು ಕುಳಿತುಕೊಳ್ಳುತ್ತಿದ್ದರು. ಆದರೆ, ಬಾವಿಯಲ್ಲ ನಿಂತುಕೊಳ್ಳುತ್ತಿರಲಿಲ್ಲ. ಇದಾದ ಮೇಲೆ ತಾವು ವೈಯಕ್ತಿಕ ವಿಚಾರಗಳನ್ನು ತೆಗೆಯಬಾರದು. ಪ್ರತಿಯೊಬ್ಬರು ವೈಯಕ್ತಿಕ ವಿಚಾರಗಳನ್ನು ತೆಗೆಯುತ್ತಾ ಹೋದರೆ ಅದಕ್ಕೆ ಕೊನೆ ಇರುವುದಿಲ್ಲ. ವೈಯಕ್ತಿಕ ವಿಚಾರಗಳನ್ನು ತೆಗೆಯಬಾರದು. ಇಷ್ಟೆಲ್ಲಾ ಕಾನೂನುಗಳಿವೆ. ಇಷ್ಟೆಲ್ಲಾ ಕಾನೂನುಗಳಿದ್ದಾಗ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಾನು ಏನು ಮಾಡಬೇಕು, ನೀವು ಹೇಳಿ? ಅದಕ್ಕೆ ಕಾನೂನುಗಳಿವೆ. ನೀವು ಯಾರೂ ಒಬ್ಬರು ಸದನದಲ್ಲಿ ಗಲಾಟೆ ಮಾಡುತ್ತಾರೆ, ಅವರನ್ನು ಸದನದಿಂದ ಹೊರಗೆ ಹಾಕಬೇಕೆಂದು ಹೇಳುತ್ತೀರಿ. ಒಬ್ಬರು shake hand ಮಾಡುತ್ತೀರಿ. ಆಗ ನಾವು ಕಾನೂನು ಪ್ರಕಾರ ಮಾಡಬೇಕಾಗುತ್ತದೆ. ಆದರೆ, ನಮ್ಮ ಸಂಪ್ರದಾಯದಲ್ಲಿ 114 ವರ್ಷಗಳ ಅವಧಿಯಲ್ಲಿ ಬೆಳಗಾಂನಲ್ಲಿ ಒಂದು ಬಾರಿ ಆಯಿತು. ನಮ್ಮ ಸದನದಲ್ಲಿ ಎಲ್ಲವನ್ನು ಸಮನಾಗಿ ನೋಡಿಕೊಂಡು ಹೋಗಬೇಕಾಗುತ್ತದೆ. ಇಲ್ಲಿ ಕುಳಿತುಕೊಂಡಿರುವವನು ನಾನೇನು ದೇವರಲ್ಲ. ನನ್ನಿಂದಲೂ ಸಹ ಕೆಲವು ಬಾರಿ ತಪ್ಪುಗಳು ಆಗಬಹುದು. ಅದನ್ನು ನಾನು ಹೇಳಬಿಡುತ್ತೇನೆ. ಕಳೆದ ಬಾರಿ ಬೆಳಗಾವಿಯ ಅಧಿವೇಶನದಲ್ಲಿ ನಿಮಗೆ ನಾನು ಪತ್ರ ಕೊಟ್ಟಿದ್ದೇನೆ. ಅದು ನನಗೆ ಗೊತ್ತಿತ್ತು. ಈಗ ಎರಡು ಸದನಗಳು ನಡೆಯುತ್ತಿರುತ್ತವೆ. ಈಗ ನೀವು ಬಂದು 10 ನಿಮಿಷಗಳ ಕಾಲ ಟೈಮ್ ಕೊಡಿ ಎಂದು ಕೇಳಿ ಮಾತನಾಡುತ್ತೀರಿ. ಅವರು ಬಂದು ಅದೇರೀತಿ 10 ನಿಮಿಷಗಳ ಕಾಲ ಟೈಮ್ ಕೊಡಿ ಎಂದು ಕೇಳಿ ಮಾತನಾಡುತ್ತಾರೆ. ನನ್ನ ಉದ್ದೇಶ ಏನೆಂದರೆ ಎಲ್ಲರನ್ನೂ ಕೇಳಿಕೊಂಡು ಅವನ್ನು ಅವರನ್ನು ಸರಿಪಡಿಸಿಕೊಂಡು ಮಾಡಬೇಕೆಂದಿದೆ. ನಿಮ್ಮನ್ನು ಕರೆದಿದ್ದೇನೆ. ಅವರನ್ನು ಕರೆದಿದ್ದೇನೆ. ನಿಮಗೆ ಎಲ್ಲವನ್ನು ಹೇಳಿದ್ದೇನೆ. ಈ ರೀತಿ ಆಗಬೇಕು ಸದನವನ್ನು ನಡೆಸಬೇಕೆಂದು ಹೇಳಿದ್ದೇನೆ. ಇಷ್ಟಾಗಿಯೂ ಕಾನೂನು ವಿರುದ್ಧವಾಗಿ ಅಥವಾ ಮತ್ತೊಂದು ಮಾಡಿದರೆ, ಸದನ ನಡೆಯಲಿಲ್ಲವೆಂದರೆ, ತಾವು ಉಪಾಧ್ಯಕ್ಷರಾಗಿದ್ದೀರಿ ಏನು ಮಾಡುವುದಕ್ಕೆ ಆಗುತ್ತದೆ? ಸದನವನ್ನು adjourn ಮಾಡಿ ಹೋಗಬೇಕಾಗುತ್ತದೆ. ಇದನ್ನು ಬಿಟ್ಟು ಬೇರೆ ಏನು ಮಾಡಬೇಕಾಗುತ್ತದೆ. ಅವರನ್ನು ಕೈಗೆ ಕೊಟ್ಟು ಹೊರಗೆ ಹಾಕಿಸುವಂತಹ ಕೆಲಸ ಆಗುವುದಿಲ್ಲ. ನಾನಂತೂ ಮಾಡುವುದಿಲ್ಲ. ನಾನು ನೀವು ಹೇಳಿದ್ದನ್ನು ನೂರಕ್ಕೆ ನೂರು ಒಪ್ಪುತ್ತೇನೆ. ನಾನು ನಿಮಗೆಲ್ಲಾ ಪತ್ರ ಬರೆದಿದ್ದೇನೆ. ನೀವು ಅದನ್ನು ಓದಿರಬಹುದು. ಕಾರ್ಯಾಗಾರ ಮಾಡಿದ್ದೇನೆ. ದುಡ್ಡೆವ ಅಂದರೆ, ನಾನು 15 ದಿವಸಗಳ ಹಿಂದೆ ಪತ್ರ ಬರೆದಿದ್ದೇನೆ. ಒಬ್ಬ ಸದಸ್ಯರು ಸಹ ನನಗೆ ಪತ್ರ ಬರೆದಿಲ್ಲ. ಇವತ್ತು ಯಾರೋ ಒಬ್ಬರು ಮಾತ್ರ ಉತ್ತರ ಬರೆದಿದ್ದಾರೆ. ಇದು ಬೇರೆ ಬೇರೆ ಮನೆಗಳಿಗಿಂತ ವಿಭಿನ್ನವಾದ ಮನೆ. ಇಲ್ಲಿ ವಿಭಿನ್ನವಾಗಿ ನಡೆಯಬೇಕು. ನಾನು 42 ವರ್ಷಗಳ ಹಿಂದೆ ಮೊದಲು ಸದನಕ್ಕೆ ಬಂದಾಗ ವಿರೋಧಪಕ್ಷದವರು ಸುಮಾರು ಮೂರುವರೆ ಗಂಟೆಗಳ ಕಾಲ ಮಾತನಾಡುತ್ತಿದ್ದರು. ಒಳ್ಳೆಯ ಚರ್ಚೆಗಳು ನಡೆಯುತ್ತಿದ್ದವು. ಆಗ ಟಿವಿ, ಮೊಬೈಲ್‌ಗಳು ಇರಲಿಲ್ಲ. ಅಷ್ಟೊಂದು ಚಂದವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸದನ ನಡೆಯುತ್ತಿತ್ತು. ಈಗ ನನಗೂ ಬೇಸರ ಹಾಗೂ ನೋವು ಅನಿಸುತ್ತದೆ. ಕಳೆದ ಬಾರಿ ನನ್ನ ಕಣ್ಣು ನೀರು ಬಂದಿತ್ತು. ನಾನು ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಹಾಗೆಯೇ ನಾನು ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕೆ ನಾನು ಹೇಳುವುದೇನೆಂದರೆ, ಏಕೆ ಮಾಡಿ. ಪ್ರಮಾಣಿಕವಾದಂತಹ ಏಕೆಗಳನ್ನು ಮಾಡಬೇಕು. ಅದು ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಇರಬಾರದು. ನಾನು ಎಷ್ಟೋ ಬಾರಿ ಹೇಳಿದ್ದೇನೆ. ಮಾನ್ಯ ಜೆ.ಹೆಚ್.ಪಾಟೀಲ್ ಮತ್ತು ಗುಂಡುರಾವ್‌ರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೈ ಕೈ ಹಿಡಿದುಕೊಂಡು ಬಡಿದಾಡುತ್ತಿದ್ದರು. ಸದನ ಮುಗಿದ ನಂತರ ಮಾನ್ಯ ಗುಂಡುರಾವ್‌ರವರು ಜೆ ಹೆಚ್ ಪಾಟೀಲ್ ಹೆಗಲ ಮೇಲೆ ಕೈಹಾಕಿಕೊಂಡು ಹೋಗುತ್ತಿದ್ದರು. ನಾವು ನೋಡುತ್ತಿದ್ದೇವು. ಆ ರೀತಿ ನಡೆದಿರುವುದನ್ನು ನಾವು ನೋಡಿದ್ದೇವೆ. ಅಂದಿನ ಸಭೆಗಳನ್ನು ನೋಡಿದ್ದೇನೆ. ಇಂದಿನ ಸಭೆಗಳನ್ನು ನೋಡಿದ್ದೇನೆ. ಅಂದಿನ ವಿಧಾನ ಪರಿಷತ್ತಿನ ಸದನವನ್ನು ನೋಡಿದ್ದೇನೆ. ಇಂದಿನ ವಿಧಾನ ಪರಿಷತ್ತಿನ ಸದನವನ್ನು ನೋಡಿದ್ದೇನೆ. ಆದರೆ, ತಾವೆಲ್ಲರೂ ಕೇಳಬೇಕಲ್ಲವೇ? Whether it is right or wrong, Chairman decision would be final. Question ಮಾಡಬಾರದು. ಅದಕ್ಕೆ ಕಿಮ್ಮತ್ತು ಇಲ್ಲ. ನೀವೇ ಹೇಳುತ್ತೀರಿ. ಯಾರು ಮಾತನಾಡಬೇಕೆಂದು ಕೈ ಎತ್ತಿ ಅವರ ಹೆಸರುಗಳನ್ನು ಬರೆದುಕೊಳ್ಳುತ್ತೇನೆ. ಪ್ರತಿಯೊಬ್ಬರದ್ದು ಬರೆದುಕೊಂಡಿರುತ್ತೇನೆ. ಒಬ್ಬರದ್ದು ತಪ್ಪಾಗಬಹುದು. ನಾನು ನೋಡಿರುವುದಲ್ಲ. ಆ ರೀತಿ ಬರೆದುಕೊಂಡಾಗ ಪಾಳೆ ಪ್ರಕಾರ ಕೊಟ್ಟುಕೊಂಡುಹೋಗುತ್ತೇನೆ. ಕಳೆದ ಅಧಿವೇಶನದಲ್ಲಿ Education Bill ಮೇಲೆ 7 ಗಂಟೆಗಳ ಕಾಲ ಚರ್ಚೆ ಮಾಡಿದ್ದೀರಿ. ಸುಮಾರು 22 ಜನ ಸದಸ್ಯರು ಮಾತನಾಡಿದ್ದೀರಿ. Provoke ಮಾಡುವುದಾಗಲಿ ಅಥವಾ ಮತ್ತೊಂದು ಮಾಡುವುದನ್ನಾಗಲಿ ಮಾಡಬಾರದೆಂದು ಹೇಳುತ್ತೇನೆ. ಮತ್ತೆ ನನ್ನ ಮಾತುಗಳನ್ನು ನೀವು ಕೇಳಲಿಲ್ಲವೆಂದರೆ, ಅನಿರ್ವಾಯವಾಗಿ ನಾನು ಏನು ಮಾಡಬೇಕಾಗುತ್ತದೆ ಎಂದರೆ, ನಾನು ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ. ಸದನವನ್ನು adjourn ಮಾಡುವುದನ್ನು ಇಟ್ಟು ನನಗೆ ಬೇರೆ ದಾರಿ ಇಲ್ಲ. ಇಲ್ಲವೆಂದರೆ, ವಿರೋಧ ಪಕ್ಷದವರನ್ನು ಹೊರಗೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನಗೆ ಬಹಳ ಅರ್ಥವಿದೆ. ಯಾವಾಗಲೂ ಒಂದು ಸಾರಿ ಆಗಿ ಹೋಗುತ್ತಿದೆ. ಆದರೆ, ಇಲ್ಲಿಯವರೆಗೆ ವಿರೋಧ ಪಕ್ಷದವರ ದೂರನ್ನು ಇಟ್ಟುಕೊಂಡು ಸದನವನ್ನು ನಡೆಸುವಂಥದ್ದು ಆಗುವುದಿಲ್ಲ. ಎರಡೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಕ್ಷದವರು ಕೊಡಿ ತಿನ್ನದಂತೆ ಚರ್ಚೆ ಮಾಡಿ. ಟೀಕೆ ಮಾಡಿ. ಪ್ರಜಾಸತ್ತಾತ್ಮಕವಾದ ರೀತಿ ಯಲ್ಲೂ ಟೀಕೆ ಮಾಡಿ. ಬೇಕಾದಷ್ಟು ಟೀಕೆ ಮಾಡಿ. ಆದರೆ. ಅಲ್ಲ ವೈಯಕ್ತಿಕವಾದ ಅಭಿಪ್ರಾಯ ಬಾರಬಾರದು. ಆ ರೀತಿ ವೈಯಕ್ತಿಕ ಅಭಿಪ್ರಾಯಗಳು ಬಂದಾಗ ಏನೇನೂ ಆಗಿದೆ ಎಂದು ನನಗೆ ಗೊತ್ತಿದೆ. ಆ ರೀತಿ ಆಗಬಾರದೆಂದು ನಾನು ಕಳೆದ ಮೂರು ದಿವಸಗಳಿಂದ ಪ್ರಯತ್ನ ಪಡುತ್ತಿದ್ದೇನೆ. ನೀವು ಮಾಧ್ಯಮಗಳಲ್ಲಿ ನೋಡಿ. ಪತ್ರಿಕೆಗಳನ್ನು ಓದಿ. ಹೊರಗಡೆ ಜನರು ಏನೂಮಾತನಾಡುತ್ತಿದ್ದಾರೆಂದು ನೋಡಿ. ಆ ರೀತಿ ಜನರು ಮಾತನಾಡಬಾರದು ಎನ್ನುವುದು ನನ್ನ ಒಬ್ಬನ ಜವಬ್ದಾರಿಯಲ್ಲ. ಎಲ್ಲಾ 75 ಜನ ಸದಸ್ಯರ ಜವಬ್ದಾರಿ ಇದೆ. ಅದಕ್ಕೆ ನೀವು ಏನು ಹೇಳುತ್ತೀರಿ ಎಲ್ಲದಕ್ಕೂ ನಾನು ಒಪ್ಪುತ್ತೇನೆ. ಇದಕ್ಕೆ ನನ್ನ ತಕರಾರು ಏನಿಲ್ಲ. ಆದರೆ, remedy ಏನು, ನನಗೆ remedy ಏನಿಲ್ಲ. ನೀವು remedy ಏನು ಮಾಡಬೇಕೆಂದು ಹೇಳಿ. ನೀವು ಕೇಳಬೇಕೆಂದು ಹೇಳುತ್ತೇನೆ.. ನಾನು ಯಾರನ್ನು ಕರೆಯುತ್ತೇನೆ, ಅವರು ಮಾತ್ರ ಮಾತನಾಡಬೇಕು. ನಾನು ಕರೆದಿದ್ದವರನ್ನು ಮಾತನಾಡಬಾರದು. ಒಂದೇ ಬಾರಿಗೆ ನೀವು ಕಿರುಚಾಡುತ್ತೀರಿ, ಅವರು ಕಿರುಚಾಡುತ್ತೀರಿ. ನೀವು ಏನು ಹೇಳಿದ್ದೀರಿ ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಅದೇರೀತಿ ನಿಮಗೆ ಗೌರವನ್ನು ಕೊಡುತ್ತೇನೆ. ತಾವೆಲ್ಲರೂ ಒಳ್ಳೆಯ ಸಲಹೆಗಳನ್ನು ಕೊಡಿ. ನಿಮ್ಮಲ್ಲಿರ ಸಲಹೆಗಳನ್ನು ಪಾಲಿಸುವುದಕ್ಕೆ ನಾನೂ ಸಹ ಸಿದ್ಧನಿದ್ದೇನೆ. Democracy ಒಳಗೆ ಯಾವ ರೀತಿ ಟೀಕೆ ಮಾಡಬೇಕೋ ಆ ರೀತಿ ಟೀಕೆ ಮಾಡಬೇಕು. ಸರ್ಕಾರವನ್ನು ಯಾವ ರೀತಿ ಇಕ್ಕಟನಲ್ಲಿ ಸಿಕ್ಕಿಸಬೇಕೋ ಆ ರೀತಿ ಸಿಕ್ಕಿಸಲಿ. ಇದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ನಮ್ಮದು ಏನೆಂದರೆ, ನಾವು ಇನ್ನಬ್ಬರಿಗೆ, we should be a model for others. ನಾನು ಹೇಳುವುದು ಇಷ್ಟೇ. ನೀವು ಆ ರೀತಿ ಮಾಡುತ್ತೀರಿ ಎನ್ನುವಂತಹ ನಂಬಿಕೆ ಇದೆ. ಈಗಲೂ ಸಹ ನಾನು ಹೇಳುತ್ತೇನೆ. ತಾವು ಹೇಳದಂತಹ ಎಲ್ಲಾ ಸಲಹೆಗಳನ್ನು ಹಾಗೂ ಪ್ರಾಣಿಶ್ ಹೇಳದಂತಹ ಎಲ್ಲಾ ಸಲಹೆಗಳನ್ನು ನಾನು ಪ್ರಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಅದರಂತೆ ನಡೆಯೋಣ ಎಂಬ ವಿನಂತಿಯನ್ನು ಮಾಡುತ್ತೇನೆ. ನಾವು ಕಾರ್ಯಗಾರ ಮಾಡಿದ್ದೇವೆ. ಪತ್ರ ಬರೆದಿದ್ದೇವೆ. ಇವುಗಳನ್ನು ಏಕೆ ಮಾಡಿದ್ದೇವೆ? ನಮಗೆ ಬೇರೆ ಕೆಲಸ ಇಲ್ಲವೇ? ನಾವು ವಿಧಾನ ಪರಿಷತ್ತು ನಮ್ಮ ಮನೆ ಎನ್ನುವಂತಹ ಅಭಿಮಾನದಿಂದ ಇದೆಲ್ಲವನ್ನು ಮಾಡಬೇಕಾಗುತ್ತದೆ. ಇದನ್ನು ಎಲ್ಲರೂ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಸದನವನ್ನು ಬಹಳ ಉತ್ತಮ ರೀತಿಯಲ್ಲಿ ನಡೆಸಲು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನುವು ಮಾಡಿಕೊಡಬೇಕೆಂದು ವಿರೋಧ ಪಕ್ಷದ ನಾಯಕರಲ್ಲಿ ಹಾಗೂ ಆಡಳಿತ ಪಕ್ಷದವರಿಗೆ ಹಾಗೂ ಎಲ್ಲಾ ಸದಸ್ಯರಿಗೂ ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ಸದನವನ್ನು ನಡೆಸುವುದಕ್ಕೆ ಬಿಡಿ. ಸದನವನ್ನು ನಡೆಸೋಣ.

(ಮುಂದು..)

087) 21-02-2022 (3.40) ಎಂ.ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು (ಮುಂದು...):-

ಅದು ಏನೆಂದರೆ, ಪ್ರಜಾಸತ್ತಾತ್ಮಕವಾಗಿ ನಡೆಯಲಿ ಎಂಬುದು ನನ್ನ ಉದ್ದೇಶ. ನೀವು ನನಗೆ ಏನನ್ನು ಹೇಳಿದ್ದೀರಿ ಮತ್ತು ನೀವು ನನಗೆ ಕೊಡುವಂತಹ ಗೌರವದಿಂದ ಸಮಾಧಾನ ಮತ್ತು ಸಂತೋಷವಿದೆ. ಇದನ್ನು clarify ಮಾಡುವುದಕ್ಕೆ ನನಗೂ ಸಹ ಆಸ್ಪದ ಕೊಟ್ಟಿದ್ದಾರೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಮೊಟ್ಟ ಮೊದಲನೆಯದಾಗಿ, ಸದನದಲ್ಲಿ ಏನು ನಡೆಯುತ್ತಿದೆ ಎಂದು ಹೊರಗಡೆ ಆತಂಕವಿದೆ ಎಂದು ನಮ್ಮ ಮಾನ್ಯ ಸಭಾನಾಯಕರು ಕೆಲವು ಸಲಹೆಗಳನ್ನು ಕೊಟ್ಟರು. ಈ ಆತಂಕ ಮುಕ್ತಾಯವಾಗಬೇಕಾದರೆ ಬಹಳ ಸರಳವಾಗಿರತಕ್ಕಂಥದ್ದು ಏನೆಂದರೆ, ಅದು ಒಂದೇ ಒಂದು ಮಾನ್ಯ ಸಚಿವರಾದ ಕೆ.ಎಸ್.ಈಶ್ವರಪ್ಪನವರು ರಾಜೀನಾಮೆಯನ್ನು ನೀಡಬೇಕು.

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೆ, ಒಂದೇ ಒಂದು ನಿಮಿಷ ನಾನು ಮಾತನಾಡುತ್ತೇನೆ. ನಾನು ತಮಗೆ ಏನು ಹೇಳುತ್ತೇನೆಂದರೆ, ನೀವು ನೀಡಿರುವಂತಹ ನಿಲುವಳಿ ಸೂಚನೆಯಲ್ಲಿ ಮಾನ್ಯ ಕೆ.ಎಸ್.ಈಶ್ವರಪ್ಪನವರ ಹೆಸರು ಬಂದಿದೆ. ಅದಕ್ಕೆ ಮಾನ್ಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೆ.ಎಸ್.ಈಶ್ವರಪ್ಪನವರ ಹೆಸರನ್ನು close ಮಾಡಿ ಎಂದು ಹಾಗೂ ಮಾನ್ಯ ಕೆ.ಎಸ್.ಈಶ್ವರಪ್ಪನವರ ಹೆಸರನ್ನು ಇಲ್ಲಗೆ ತರಬೇಡಿ ಎಂದು ಹೇಳಿದ್ದೇನೆ. ಈಗ ತಾವು ಬೇರೆ ಹೇಳಬೇಕು ಎಂದರೆ, ತಾವು ಅದಕ್ಕೆ ಸಂಬಂಧಪಟ್ಟಂತೆ ನನಗೆ ನೋಟಿಸ್ ನೀಡಿ. ನಾನು ಆ ನೋಟಿಸ್ ಅನ್ನು ಪರಿಶೀಲನೆ ಮಾಡುತ್ತೇನೆ. ಅದು ನನಗೆ ಸರಿ ಅನಿಸಿದರೆ, ಅನುಮತಿ ಕೊಡುತ್ತೇನೆ. ಆಮೇಲೆ ನೀವು ಅದರ ಬಗ್ಗೆ ಮಾತನಾಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಮಗೆ ಎಲ್ಲರೂ ಸಹ ಸಲಹೆಗಳನ್ನು ನೀಡುತ್ತಿದ್ದಾರೆ. ಸಭಾಪತಿ ಪೀಠಕ್ಕೆ ಸಲಹೆ ಕೊಡುವುದಕ್ಕೆ ನಾನು ಅಷ್ಟೊಂದು ಯೋಗ್ಯನಲ್ಲ. ನನಗೆ ಆ ಯೋಗ್ಯತೆ ಮತ್ತು ಶಕ್ತಿ ಬಂದಾಗ ನಾನು ಏನು ಸಲಹೆ ಕೊಡುತ್ತೇನೆ, ಮೊದಲು ಅದನ್ನು ನಾನು ಪಾಲನೆ ಮಾಡಿಕೊಂಡು ಆಮೇಲೆ ಸಲಹೆ ಕೊಡುತ್ತೇನೆ. ಈಗ ಅನುಕೂಲಕ್ಕೆ ತಕ್ಕಂತೆ ಸಲಹೆಗಳನ್ನು ಕೊಡುವುದಕ್ಕೆ ಆಗುವುದಿಲ್ಲ. ನಾನು ಮಾನ್ಯ ಕೆ.ಎಸ್.ಈಶ್ವರಪ್ಪನವರ ಹೆಸರನ್ನು ತೆಗೆಯುವುದಿಲ್ಲ. ತಾವು ನಮಗೆ ತಿಳಿಸಿದಂತೆ, ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಿದ್ದೀರಿ. ಅದು ನಿಮ್ಮ right. ತಾವು ಅದನ್ನು ಮಾಡಿದ್ದೀರಿ. ಅದಕ್ಕೆ ನಮ್ಮ ಗೌರವವಿದೆ. ನಮ್ಮ ನಿಲುವಳಿ ಸೂಚನೆ ತಮ್ಮ ಮೇಲಾಗಲಿ ಅಥವಾ ಸಭಾಪತಿ ಪೀಠದ ಮೇಲಾಗಲಿ ಅಲ್ಲ. ನಮ್ಮ ನಿಲುವಳಿ ಸೂಚನೆ ಇದ್ದದ್ದು ಸರ್ಕಾರದ ಗಮನ ಸೆಳೆಯುವುದಕ್ಕೆ. ಅದನ್ನು ಸರ್ಕಾರದವರು ಒಪ್ಪಿಕೊಳ್ಳುತ್ತಿಲ್ಲ ಮತ್ತು ಅದನ್ನು ನಾವು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಾವು ಏನು ಈ ವಿಷಯವನ್ನು ಒತ್ತಾಯ ಮಾಡಿದ್ದೇವೆ. ಅದು ಪೂರ್ಣವಾಗುವವರೆಗೆ ಅದನ್ನು ಒತ್ತಾಯ ಮಾಡುತ್ತಲೇ ಇರುತ್ತೇವೆ. ನಮ್ಮ ಈ ಪ್ರತಿಭಟನೆ ಹೀಗೆಯೇ ಮುಂದುವರೆಯುತ್ತಿರುತ್ತದೆ. ನಮಗೆ ತಮ್ಮ ಕಡೆಯಿಂದ ಕೆಲವು ಸಲಹೆಗಳು ಬಂದವು. ತಮಗೆ ಅಧಿಕಾರವಿದೆ ತಾವು ಎಲ್ಲರನ್ನೂ ಸಹ suspend ಮಾಡಿಬಿಡಿ. ನಾವೆಲ್ಲರೂ ಸಹ ಹೊರಟು ಹೋಗಿಬಿಡುತ್ತೇವೆ. ತಾವು ಅವರುಗಳನ್ನೇ ಇಟ್ಟುಕೊಂಡು ಮಾಡಿ. ಅವರುಗಳೇ ದೇಶವನ್ನು ನಡೆಸಿಕೊಂಡು ಹೋಗಲಿ.

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ಆ ರೀತಿ ಮಾಡಬಾರದು ಎನ್ನುವುದು ನನ್ನ ಉದ್ದೇಶವಾಗಿದೆ. ಒಂದೇ ಒಂದು ನಿಮಿಷ ನಾನು ಮಾತನಾಡುತ್ತೇನೆ. ಈಗ ಒಂದು ಚಕಡಿ

ಹೋಗಬೇಕಾದರೆ, ಎರಡು ಗಾಳಿಗಳು ಇರಬೇಕು. ಈಗ ಒಂದು ಗಾಳಿ ತೆಗೆದು ಇಟ್ಟು, ಮತ್ತೊಂದು ಗಾಳಿಯಲ್ಲಿ ಹೇಗೆ ಹೋಗುತ್ತೀರಿ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ನನಗೆ ಮಾತನಾಡುವುದಕ್ಕೆ ಬಡಲಲ್ಲವೆಂದರೆ ಕಷ್ಟವಾಗುತ್ತದೆ.

ಸಭಾಪತಿಯವರು:- ನಾನು ತಮಗೆ ಈ ರೀತಿ ಎಂದು ತಿಳಿಸಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆ ಕಡೆ ಇರುವಂತಹ ಮಾನ್ಯ ಶಾಂತರಾಮ್ ಬುಡ್ಡ್ ಸಿದ್ದಿಯವರು ಏನಾದರೂ ಹೇಳಿದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಇಲ್ಲಿ ಜನತಾ ಪಕ್ಷದ ಒಬ್ಬ ಸದಸ್ಯರೂ ಸಹ ಏನು protest ಮಾಡಿಲ್ಲ. ಇವರುಗಳು ತಮ್ಮ ಸಲಹೆಗಳನ್ನು ಕೊಟ್ಟರೆ ಬಹಳ ಸಂತೋಷವಾಗುತ್ತದೆ. ಈಗ ಮಾಡುವುದನ್ನೆಲ್ಲಾ ಮಾಡಿ, ಆ ನಂತರ ಸಲಹೆ ಕೊಡುವುದು ಸರಿಯಲ್ಲ. ಆದುದರಿಂದ ದಯವಿಟ್ಟು ಏನು ನಮ್ಮ ಒತ್ತಾಯವಿದೆ. ಅದು ತೀರ್ಮಾನವಾಗುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ಅಧಿಕಾರ ಮತ್ತು ಸಂಖ್ಯಾಬಲವಿದೆ ಎಂದು ಹೇಳಿ, ನಮ್ಮ ಮೇಲೆ ಏನಾದರೂ ಕ್ರಮ ತೆಗೆದುಕೊಳ್ಳುವುದಾದರೆ, ತಾವು ಈಗಲೇ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಿ. ನೀವು ಏನೇನು ಕ್ರಮ ತೆಗೆದುಕೊಳ್ಳಬೇಕೋ ಆ ಎಲ್ಲಾ ಕ್ರಮಗಳನ್ನು ನಮ್ಮ ಮೇಲೆ ತೆಗೆದುಕೊಳ್ಳಿ. ನಾವು ಅದಕ್ಕೆ ಸಿದ್ಧರಿದ್ದೇವೆ. ಆದುದರಿಂದ ತಾವು ಅದರ ಬಗ್ಗೆ ಏನು ಯೋಚನೆ ಮಾಡುವುದು ಬೇಡ. ನಮಗೆ ಮಾನ್ಯ ಮಂತ್ರಿಗಳ ರಾಜೀನಾಮೆ ಬೇಕೆಂದು ತಮಗೆ ತಿಳಿಸಿದ್ದೇವೆ. ನಮಗೆ ಅದು ಬೇಕು ಅಷ್ಟೆ. ಧನ್ಯವಾದಗಳು.

ಸಭಾಪತಿಯವರು:- ಮಾನ್ಯ ಕಾನೂನು ಸಚಿವರು ಏನು ಹೇಳುತ್ತೀರಿ.

ಶ್ರೀ ಜಿ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವರು):- ಮಾನ್ಯ ಸಭಾಪತಿಯವರೇ, ಸರ್ಕಾರ ಮತ್ತು ವಿರೋಧ ಪಕ್ಷ ಈ ಎರಡೂ ಸಹ ತಮ್ಮ ನಿಗ್ರಹದಲ್ಲ ಇರುವುದರಿಂದ, ತಾವು ಎರಡೂ ಕಡೆಯ ವಾದವನ್ನು ಕೇಳಿ, ತಾವು ಏನು ತೀರ್ಮಾನ ಕೊಡುತ್ತೀರಿ, ಅದಕ್ಕೆ ಬದ್ಧರಾಗಿದ್ದರೆ, ಆಗ ಇದು ಸಭೆ ಎನಿಸಿಕೊಳ್ಳುತ್ತದೆ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ನಿಲುವಳಿ ಸೂಚನೆಯನ್ನು ತಂದರು. ಅದಕ್ಕೆ ನಾವು ತಕರಾರು ಮಾಡಿದ್ದೆವು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದು ತಮ್ಮ ಮನಸ್ಸಿಗೆ ಒಪ್ಪುತ್ತಿಲ್ಲ ಮತ್ತು ಇದು ಚರ್ಚೆಗೆ ತಕ್ಕದಾದುದಲ್ಲವೆಂದು ತಾವು ನಿರ್ಣಯವನ್ನು ತೆಗೆದುಕೊಂಡಿದ್ದೀರಿ. ಅದಾದ ನಂತರ ಸದನವನ್ನು ransom ಮಾಡುವುದು, ಸದನದಲ್ಲಿ ಧರಣಿ ಮಾಡುವುದು ಮತ್ತು ಸದನದಲ್ಲಿ ಪ್ರತಿಭಟಿಸುತ್ತೇವೆ ಎನ್ನುವುದು, ಪರೋಕ್ಷವಾಗಿ ತಮ್ಮ ತೀರ್ಮಾನವನ್ನು ಪ್ರತಿಭಟಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಈಗ ಸಭಾಪತಿಗಳ ಪೀಠದಿಂದ ಬರುವಂತಹ ತೀರ್ಮಾನವನ್ನು ಉಲ್ಲಂಘನೆ ಮಾಡಿ, protest ಮಾಡುತ್ತೇವೆಂದರೆ, ನಾಳೆಯಿಂದ ಸಭೆಯನ್ನು ನಾವು ಹೇಳಿದ ಹಾಗೆ ಸದನ ನಡೆಸಬೇಕು ಎನ್ನುವಂತಹ ಧೋರಣಿ ಏನಾದರೂ ಆರಂಭವಾಗುತ್ತಾ ಹೋದರೆ, ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಗೌರವ ತರುವುದಿಲ್ಲ. ಇವತ್ತು ಅವರು ಪ್ರತಿಭಟನೆ ಮಾಡುತ್ತಿದ್ದಾರೆ, ನಾಳೆ ನಾವು ಪ್ರತಿಭಟನೆ ಮಾಡಬಹುದು. ನಾವು ತಮ್ಮ ರೂಲಿಂಗ್‌ನ್ನು ಹಂತ ಹಂತವಾಗಿ question ಮಾಡುವುದು ಮತ್ತು ತಮ್ಮ ರೂಲಿಂಗ್ ಅನ್ನು protest ಮಾಡಿಕೊಂಡು ಹೋದರೆ, ರೂಲಿಂಗ್ ಎನ್ನುವ ಪದಕ್ಕೆ ಅರ್ಥ ಇರುವುದಿಲ್ಲ. ಮತ್ತೆ ಆ ಪೀಠಕ್ಕೂ ಕೂಡ ಅರ್ಥ ಉಳಿಯುವುದಿಲ್ಲ. ತಾವು ಅದನ್ನು ತಳ್ಳಿ ಹಾಕಿದ್ದೀರಿ, ತಾವು ಹೇಳಿದ್ದು ಸರಿಯಾಗಿದೆ. ಈಗ ಆ ಇಶ್ಯೂ ಮುಗಿದು ಹೋಯಿತು. ಅವರು ಅದನ್ನು ಬಿಟ್ಟು ರಾಜಕೀಯ ಹೋರಾಟ ಮಾಡಬೇಕಾದರೆ, ಮನೆಯಿಂದ ಹೋರಾಟ ಮಾಡುವುದು.... ಸರಿ, ಅದು ಅವರಿಗೆ ಆಗಲಿಲ್ಲ. ಅವರು ಎಷ್ಟು ದಿವಸ ಹೋರಾಟ ಮಾಡಿದರೂ ಸಹ ನಾವು ಅವರ ಕೈಯಲ್ಲಿ ರಾಜೀನಾಮೆ ಕೊಡಿಸುವುದಿಲ್ಲವೆಂದು ಹೇಳಿದ್ದೇವೆ. ಹಾಗಾದರೆ, ಈ ಸದನ ನಡೆಯುವುದು ಹೇಗೆ? ಇಲ್ಲಿ ಯಾರಿಗೆ ಯಾರ ಮನೆ ಬೇಕಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. Government will not consider it. Government is not going to concede ಎಂದು ನಾವು ಸ್ಪಷ್ಟವಾಗಿಯೇ ಇದ್ದೇವೆ. ಈಗ ಅವರು ಹೋರಾಟ ಮಾಡುತ್ತಿದ್ದಾರೆ, ಅವರು ರಾಜೀನಾಮೆ ಕೊಡುವವರೆಗೂ ಕೈಬಿಡುವುದಿಲ್ಲವೆಂದರೆ ವಿರೋಧ ಪಕ್ಷದವರು ಹೋರಾಟ ಮಾಡಿಕೊಳ್ಳಬಹುದು. ಏಕೆಂದರೆ, ನಾವು ತೆಗೆಯುವುದಿಲ್ಲವೆಂದು ಹೇಳಿದ್ದೇವೆ. ಈಗ ತಾವು ಯಾವಾಗ ಸದನವನ್ನು ನಡೆಸುತ್ತೀರಿ ಎನ್ನುವುದು ಬೇಕಲ್ಲವೇ? ಮತ್ತೆ ಏತಕ್ಕೆ ಕಾಲಹರಣ ಮಾಡುತ್ತಿದ್ದೀರಿ ಎನ್ನುವುದು ಬೇಕಲ್ಲವೇ? ನೀವು ಒತ್ತಡ ತಂದು ನಮ್ಮ ಮೇಲೆ ಸದನ ನಡೆಸುವುದಕ್ಕಾಗುವುದಿಲ್ಲ ಮತ್ತು ಕ್ರಮಬದ್ಧವಾಗಿ ಚರ್ಚೆ ಆಗಲಿಲ್ಲ ಎನ್ನುವಂಥದ್ದು, ತಕ್ಕ ವಿಷಯವಲ್ಲವೆಂದು ಹೇಳಿದ ಮೇಲೆ ಬೇರೆ ರೀತಿ ಹೋರಾಟ ಮಾಡಲಿ. ಅವರಿಗೆ ಸ್ವಾತಂತ್ರ್ಯ ಇದೆ.

ನಾವು ಕೂಡ ಹೋರಾಟಗಳನ್ನು ಮಾಡಿಕೊಂಡೇ ಇಲ್ಲಗೆ ಬಂದಿರುವುದು. ತಮ್ಮ ಒಂದು ರೂಲಿಂಗ್ ಅನ್ನು ಈ ರೀತಿ ಪ್ರಶ್ನೆ ಮಾಡುವುದು ಸರಿಯಲ್ಲ. ಮಾನ್ಯ ಕೆ.ಎಸ್.ಈಶ್ವರಪ್ಪನವರ ಹೆಸರು ಹೇಳಿಕೊಂಡು ಸಭಾಪೀಠ ಕೊಟ್ಟಿರಕ್ಕಂಥ ರೂಲಿಂಗ್ ಅನ್ನು ನಾಲ್ಕು ದಿವಸಗಳಿಂದ ಈ ರಾಜ್ಯದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆಂದು ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾದರೆ, ಇವತ್ತಿನ ದಿವಸ ಮಾನ್ಯ ಸಭಾಧ್ಯಕ್ಷರು ಮತ್ತು ಮಾನ್ಯ ಸಭಾಪತಿಯವರು ಹೇಳಿದ ಮೇಲೂ ಕೂಡ ಬಾವಿಯಲ್ಲಿ ಪ್ರತಿಭಟನೆ ಮಾಡಬಹುದೇ ಎನ್ನುವುದನ್ನು ಇವತ್ತು students ಕೇಳುತ್ತಿರುವ ಪ್ರಶ್ನೆ. ಅದಕ್ಕೆ ತಾವು ಏನು ಹೇಳುತ್ತೀರೋ ಹೇಳಬೇಕು. ಏಕೆಂದರೆ ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಅವರ ನಿಲುವು ಏನೆಂದು ಸ್ಪಷ್ಟವಾಗಿ ಹೇಳಿದರು. ನಾವು ಕೂಡ ಅವರಿಂದ ರಾಜೀನಾಮೆ ಕೊಡಿಸುವುದಿಲ್ಲ ಎನ್ನುವುದು ನಮ್ಮ ನಿಲುವು ಕೂಡ ಬಹಳ ಸ್ಪಷ್ಟವಾಗಿದ್ದೇವೆ. Who has to solve this deadlock? ತಾವು ಮುಂದಿನದ್ದು ಏನು ಮಾಡುತ್ತೀರೋ ಮಾಡಿ. ವಿರೋಧ ಪಕ್ಷದವರು ಎಷ್ಟು ದಿವಸ ಪ್ರತಿಭಟನೆ ಮಾಡಿದರೂ ಕೊಡುವುದಿಲ್ಲ. ರಾಜೀನಾಮೆ ಕೊಡುವವರೆಗೂ ಬಿಡುವುದಿಲ್ಲವೆಂದರೆ, ಅವರು ಬಿಡದಿರುವ ಸ್ಥಿತಿಯಲ್ಲಿದ್ದರೆ ನಾವು ಕೊಡುವುದಿಲ್ಲ, it is clear.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸಂತೋಷ, it is deadlock.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು ಪ್ರತಿಭಟನೆ ಮಾಡಲಿ. ಅದಕ್ಕೆ ನಾನು ತಮ್ಮೆಲ್ಲ ಗೌರವಯುತವಾಗಿ ಕೇಳಿಕೊಳ್ಳುವುದೇನೆಂದರೆ, ತಾವು ಒಂದು ತೀರ್ಪನ್ನು ಕೊಟ್ಟ ಮೇಲೆ ಅವರು ಅದಕ್ಕೆ ಸಮ್ಮತಿ ಸೂಚಿಸಬೇಕಾಗಿತ್ತು ಮತ್ತು ಸಭಾ ಘನತೆಯನ್ನು ಕಾಪಾಡಬೇಕಾಗಿತ್ತು. ತಮ್ಮ ಪೀಠದಿಂದ ಬಂದಿರತಕ್ಕಂಥ ಮಾತನ್ನು ಈ ರೀತಿ ತಿರಸ್ಕಾರ ಮಾಡಿ ಪ್ರತಿಭಟಿಸುವುದು ಪ್ರಜಾಪ್ರಭುತ್ವದ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆರೋಗ್ಯಕರವಾಗಿ ಇರುವುದಕ್ಕೆ ಆಗುವುದೇ ಇಲ್ಲ. ಇನ್ನು ಮುಂದೆ ಎಲ್ಲಾ ತೀರ್ಪುಗಳಿಗೂ ನಾವು ಹೀಗೆ ಪ್ರತಿಭಟನೆ ಮಾಡಿಕೊಂಡು ನಿಂತುಕೊಳ್ಳುವುದು. ಮಾನ್ಯ ಸಭಾಧ್ಯಕ್ಷರು ಮತ್ತು ಮಾನ್ಯ ಸಭಾಪತಿಯವರನ್ನು ಹತಾಶರನ್ನಾಗಿ ಮತ್ತು ದುರ್ಬಲರನ್ನಾಗಿ ಮಾಡುವುದು. ಇದುವರೆಗೆ ಆ ಪೀಠಕ್ಕೆ ಇದ್ದ ಶಕ್ತಿಯನ್ನು ಏನೂ ಮಾಡಲಾರದಂತೆ ಅಸಹಾಯಕ ಸ್ಥಿತಿಗೆ ಹೋಗಿದ್ದಾರೆ ಎನ್ನುವಂತಹ ಒಳ್ಳೆಯತನವನ್ನು ಅಲ್ಲಿಯವರೆಗೆ ಎಳೆದುಕೊಂಡು ಹೋಗುವುದು ಗೌರವ ತರುವಂಥದ್ದು ಅಲ್ಲ. ದಯಮಾಡಿ, ವಿರೋಧ ಪಕ್ಷದವರು ತಮ್ಮ ತಮ್ಮ ಸ್ಥಾನಗಳಿಗೆ ಹೋಗಲಿ. ಅವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರತಿಭಟನೆ ಮಾಡಲಿ. ಏಕೆಂದರೆ, ಅವರು ಪ್ರತಿಭಟನೆ ಮಾಡುವುದಕ್ಕೆ ರಾಷ್ಟ್ರ ಮತ್ತು ರಾಜ್ಯವಿದೆ. ಅವರು ಎಲ್ಲ ಬೇಕೋ ಅಲ್ಲ ಪ್ರತಿಭಟನೆ ಮಾಡಬಹುದು. ಪ್ರತಿಭಟನೆಗೆ ಅವರು ಈ ಸದನವನ್ನೇ ಏಕೆ ಬಳಕೆ ಮಾಡಿಕೊಳ್ಳಬೇಕು? ಈ ಪ್ರತಿಭಟನೆ ಏಕಾಏಕಿ ಶುರುವಾಗಿದ್ದು ಅಲ್ಲ. ಸದನ ಒಂದೆರಡು ದಿವಸ ನಡೆದಿತ್ತು. ಆದರೆ, ಮಾನ್ಯ ಕೆ.ಎಸ್.ಈಶ್ವರಪ್ಪನವರ ಗಲಾಟೆ ಸದನ ಪ್ರಾರಂಭವಾಗುವುದಕ್ಕಿಂತ ಮೊದಲೇ ನಡೆದಿತ್ತು. ಆ ಎರಡು ದಿನಗಳಲ್ಲಿ ಆ ವಿಷಯವನ್ನು raise ಮಾಡಲೇ ಇಲ್ಲ. ಆದರೆ, ಈ ವಿಷಯ ಮಧ್ಯದಲ್ಲ ಏಕೆ raise ಆಯಿತು ಎಂದು ಗೊತ್ತಿಲ್ಲ. ಈಗ ಸಭೆಯನ್ನೇ ನಡೆಸಬಾರದು ಎಂದರೆ, ಈಗ ಇದು ಮಾನ್ಯ ರಾಜ್ಯಪಾಲರ ಭಾಷಣ. ಈಗ ಆಡಳಿತ ಪಕ್ಷದವರು ಮಾತನಾಡುವವರೆಗೂ ಸುಮ್ಮನಿದ್ದು, ವಿರೋಧ ಪಕ್ಷದವರು ಮಾತನಾಡುವಾಗ ಧರಣಿ ಮಾಡುತ್ತೇವೆಂದರೆ ಅದರ ಅರ್ಥವೇನು? ಅವರು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಮೇಲಾದರೂ ಅವರು ಪ್ರತಿಭಟನೆ ಮಾಡಲಿಲ್ಲ.

ಸಭಾಪತಿಯವರು:- ವಿರೋಧ ಪಕ್ಷದ ಸದಸ್ಯರು ಸಹ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ್ದಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರು ಮಾತನಾಡಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ವಿರೋಧ ಪಕ್ಷದ ಮೂರು ಜನ ಸದಸ್ಯರು ಮಾತನಾಡಿದ್ದಾರೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇದು ಪೀಠಕ್ಕೆ ಆಗುತ್ತಿರುವಂತಹ ಅವಮಾನ. ಮಾನ್ಯ ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಂಡು, ಈ ಧರಣಿಯನ್ನು ಕೈಬಿಡಬೇಕು. ಈಗ ಇಲ್ಲ ಸರ್ಕಾರ ಸಭೆಯನ್ನು ನಡೆಸುತ್ತಿಲ್ಲ. ಈಗ ಸದನದಲ್ಲ ಮಾಡುತ್ತಿರುವ ಪ್ರತಿಭಟನೆ ಸರ್ಕಾರದ ವಿರುದ್ಧ ಅಲ್ಲ. ಅದು ತಮ್ಮ ವಿರುದ್ಧ. ಇದು ಪ್ರಜಾಪ್ರಭುತ್ವದ ದೇವಸ್ಥಾನಕ್ಕೆ ವಿರುದ್ಧ. ಅವರು ಇಲ್ಲ ಸರ್ಕಾರದ ವಿರುದ್ಧ ಏತಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ? ಅವರು ಹೊರಗಡೆ ಬಂದು ಪ್ರತಿಭಟನೆ ಮಾಡಲಿ, ಅಲ್ಲ ಏನಾಗುತ್ತೋ ಅದು ಆಗಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಅದನ್ನು ಒಪ್ಪಿಕೊಳ್ಳುವುದಿಲ್ಲ ಅದು ಸರಿಯಿದೆ ಎಂದು ಉತ್ತರ ನೀಡಿದರು.

ಅವರು ಅದನ್ನು ಒಪ್ಪಿಕೊಳ್ಳದೆ ಇದ್ದರೆ, ಅದು ಅವರಿಗೆ ಬಿಟ್ಟಿರುವಂತಹ ತೀರ್ಮಾನ. ಮಾನ್ಯ ಸಚಿವರು ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ನಮ್ಮ ಆಪಾದನೆಯಾಗಿದೆ. ನಾಳೆಯ ದಿವಸ ಒಂದು ಜವಾಬ್ದಾರಿ ಸ್ಥಾನದಲ್ಲಿ ಇರುವವರು ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿ, ಅವರಿಗೆ ಏನೂ ಶಿಕ್ಷೆ ಆಗಲಿಲ್ಲವೆಂದರೆ, ಆಗ ಎಲ್ಲರೂ ಸಹ ರಾಷ್ಟ್ರದ್ವಜಕ್ಕೆ ಅಪಮಾನ ಮಾಡುತ್ತಾರೆ ಎಂಬುದು ನಮ್ಮ ಕಳಕಳಿಯಾಗಿದೆ. ಆದುದರಿಂದ, ಅದಕ್ಕೆ ಅವಕಾಶಗಳು ಅಗಬಾರದು. ಈಗ ಇರುವ ಪ್ರಶ್ನೆ ಯಾವುದೋ ವೈಯಕ್ತಿಕವಾಗಿ ಅಲ್ಲ. ಈಗ ಬೇರೆ ಮಂತ್ರಿಗಳು ಮತ್ತು ಶಾಸಕರುಗಳು ಸಹ ಇದ್ದಾರೆ. ಅವರುಗಳ ಬಗ್ಗೆ ಯಾರೂ ಸಹ ಏಕೆ ಮಾತನಾಡುವುದಿಲ್ಲ?

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ರಾಷ್ಟ್ರದ್ವಜಕ್ಕೆ ಅಪಮಾನವಾಗಿದೆ ಎಂದು ನಾವು ಒಪ್ಪಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈಗ ಒಪ್ಪಿಲ್ಲವೆಂದರೆ ಏನು ಎಂಬುದು ನಮ್ಮ ಪ್ರಶ್ನೆಯಾಗಿದೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗ factual matter ಮತ್ತು factual material ಅನ್ನು ಕೊಟ್ಟು, ಅವರಿಗೆ ಎಷ್ಟು ಬೇಕೋ ಅಷ್ಟು ಪದಗಳನ್ನು ಮತ್ತು ಲೈನ್‌ಗಳನ್ನು ಬಳಸಿಕೊಂಡಿದ್ದಾರೆಂದು ನಾವು ತಕರಾರು ಮಾಡಿದ್ದೇವೆ. ಅದು ಪೂರ್ಣ ಮಂತ್ರಿಗಳ ಮಾತು ಅಲ್ಲ ಮತ್ತು ಹೇಳಿಕೆಯೂ ಅಲ್ಲ. ಈಗ ಅವರು ತೀರಾ ದೇಶದ್ರೋಹವೆಂದರೆ, ಆಗ ಅವರು sedition case ಹಾಕಿಕೊಂಡು ಹೋಗಲಿ. ಈಗ ಕ್ರಿಮಿನಲ್ ಕೋರ್ಟ್‌ಗಳಿವೆ. Sedition case ನಲ್ಲಿ ತೀರ್ಮಾನ ಕೊಡುತ್ತವೆ. Is this House empowered to punish a person for sedition? ಹಾಗಾದರೆ, ಈಗ ಕಲಂ 124 ಐಪಿಸಿ ಯನ್ನು ಇಲ್ಲಿ ಚರ್ಚೆ ಮಾಡುತ್ತಾರೆಯೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಅವರಿಗೆ sedition case ಅನ್ನು register ಮಾಡಲ ಎಂದು ಕೇಳುತ್ತಿದ್ದೇವೆ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಏತಕ್ಕೆ sedition case register ಮಾಡುವುದು?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇದನ್ನು ಸರ್ಕಾರದವರು sedition case register ಮಾಡಬೇಕು. ಅವರು ಇದನ್ನು ಯಾರ್ಯಾರೋ ಮೇಲೆ ಮಾಡುತ್ತಾರೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಅದನ್ನು ಒಪ್ಪಿಲ್ಲ ಮತ್ತು ಅಂತಹ ಘಟನೆ ನಡೆದಿಲ್ಲ. ರಾಜ್ಯದಲ್ಲಿ ಮಾನ್ಯ ಕೆ.ಎಸ್.ಈಶ್ವರಪ್ಪನವರ ಕಡೆಯಿಂದ ರಾಷ್ಟ್ರದ್ವಜಕ್ಕೆ ಅಗೌರವಾದಂತಹ ಯಾವುದೇ ಘಟನೆ ನಡೆದಿಲ್ಲ. ಈಗ ನಡೆದಿದೆ ಎಂದರೆ, ಅವರು ಅದನ್ನು Court ಮುಂದೆ prove ಮಾಡಲಿ. If they prove it before Court, let him be punished.

ಶ್ರೀ ಸಲೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ ಮಾತನಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಲೀಂ ಅಹಮದ್‌ರವರೆ, ತಾವು ಕುಳಿತುಕೊಳ್ಳಿ. ನಾನು ಮತ್ತೊಂದು ಬಾರಿ ಮಾನ್ಯ ಸದಸ್ಯರುಗಳಿಗೆ ತಿಳಿಸುವುದೇನೆಂದರೆ, ವಿರೋಧ ಪಕ್ಷದವರು ದಿನಾಂಕ 16.02.2022ರಂದು ನನಗೆ ನಿಲುವಳಿ ಸೂಚನೆಯನ್ನು ನೀಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 59 ನಿಯಮದ ಮೇರೆಗೆ ಮುಂಬರುವ ಪ್ರಸಕ್ತ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಪ್ರಸ್ತಾಪಿಸಲು ಈ ಕೆಳಕಂಡ ವಿಷಯದ ಬಗ್ಗೆ ನಿಲುವಳಿ ಸೂಚನೆಯನ್ನು ಕೊಡುತ್ತಿದ್ದೇನೆ. ಭಾರತ ದೇಶದ ರಾಷ್ಟ್ರದ್ವಜವು ತ್ರಿವರ್ಣದ್ದು. ಈ ದೇಶದ ಹಲವು ಹಿರಿಯ ಹೋರಾಟಗಾರರ ಮತ್ತು ದೀರ್ಘ ಹೋರಾಟದ ತ್ಯಾಗ ಮತ್ತು ಬಲಿದಾನದಿಂದ ಕೂಡಿದೆ. ಇಂತಹ ರಾಷ್ಟ್ರದ್ವಜಕ್ಕೆ ಅವಮಾನ ಮಾಡಿ, ರಾಷ್ಟ್ರದ ಕೆಂಪುಕೋಟಿಯ ಮೇಲೆ ಕೇಸರಿ ದ್ವಜ ಹಾರಿಸುತ್ತೇವೆ ಎಂಬ ಪ್ರಚೋದನಕಾರಿಯಾದ, ವಿವಾದಾತ್ಮಕವಾದ ಹೇಳಿಕೆಯು ದೇಶದ ಏಕತೆಯನ್ನು ಅಭದ್ರಗೊಳಿಸುತ್ತದೆ ಮತ್ತು ಹುನ್ನಾರವಾಗಿದೆ.

(ಮುಂದು...)

(088) 21.02.2022 03.50 LL-BNS

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು(ಮುಂದು...)

ರಾಷ್ಟ್ರಕ್ಕೆ ಅಗೌರವ ತೋರಿಸುವ ನಮ್ಮ ರಾಜ್ಯದ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಮಂತ್ರಿಯವರ ಹೇಳಿಕೆಯು ದೇಶಕ್ಕೆ ಅಪಚಾರ ಎಸಗಿದಂತಾಗಿದ್ದು, ಅಸಂವಿಧಾನಿಕವಾದ ಈ ವಿಷಯವು ಸಾರ್ವಜನಿಕವಾಗಿ ಮಹತ್ವವಾಗಿರುವುದರಿಂದ ದಿನಾಂಕ:16.02.2022ರಂದು ಸದನದಲ್ಲಿ ಪ್ರಸ್ತಾಪಿಸಲು ನಿಯಮ 59ರಡಿಯಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕೆಂದು ತಮಿಲ್ಲ ಕೋರುತ್ತಿದ್ದೇನೆ ಎಂದು ತಿಳಿಸಿರುತ್ತೀರಿ.

ಇದರ ಪ್ರಕಾರ ನಾನು, ಸದರಿ ಪ್ರಸ್ತಾವನೆಯಲ್ಲಿ ಎಲ್ಲಯೂ ಕೂಡ ಮಾನ್ಯ ಕೆ.ಎಸ್. ಈಶ್ವರಪ್ಪನವರ ಹೆಸರು ಇರಲಿಲ್ಲ. ನಾನು ಅದನ್ನು ಒಪ್ಪಿ, ತಮಗೆ ವಿಷಯ ಪ್ರಸ್ತಾಪ ಮಾಡಲು ಅವಕಾಶ ನೀಡಿರುತ್ತೇನೆ. ತದನಂತರ, ವಿಷಯ ಪ್ರಸ್ತಾಪಿಸುತ್ತಾ ಬರುವಾಗ ಮಾನ್ಯ ಕೆ.ಎಸ್. ಈಶ್ವರಪ್ಪನವರ ಹೆಸರು ಬಂದಿರುತ್ತದೆ. ಈ ಬಗ್ಗೆ ಮಾನ್ಯ ಸಚಿವರನ್ನು ಮತ್ತು ಮಾನ್ಯ ಸಭಾನಾಯಕರನ್ನು ಸಹ ಕೇಳಿರುತ್ತೇನೆ. ಅದಕ್ಕೆ ಅವರು ಸಹ ತಮ್ಮ ವಿವರಣೆಯನ್ನು ನೀಡಿರುತ್ತಾರೆ. ತದನಂತರ, ತಾವು ಕೂಡ ತಮ್ಮ ವಿಷಯದ ಬಗ್ಗೆ ವಿವರಣೆ ನೀಡಿರುತ್ತೀರಿ. ಅದು ಒಂದು ಬಾರಿ ಅಲ್ಲದೇ, ನಾಲ್ಕು ಬಾರಿ ವಿಷಯದ ಬಗ್ಗೆ ಚರ್ಚೆ ಮಾಡಿರುತ್ತೀರಿ. ಕೊನೆಯದಾಗಿ, ಮಾನ್ಯ ಕೆ.ಎಸ್. ಈಶ್ವರಪ್ಪನವರ ರಾಜೀನಾಮೆ ಕೊಡುವ ಬಗ್ಗೆ ನಿಲುವಳಿ ಸೂಚನೆಯಲ್ಲಿ ನಮೂದಿಸಿರಲಿಲ್ಲ. ಆದಾಗ್ಯೂ, ನಾನು ಆ ವಿಷಯದ ಬಗ್ಗೆ ತಮಗೆ ಮಾತನಾಡುವುದಕ್ಕೆ ವಿರೋಧ ಪಕ್ಷದವರಿಗೆ ಅಧಿಕಾರ ಇದ್ದು, ಅದರಂತೆ ತಾವು ಮಾತನಾಡುತ್ತೀರಿ, ಅದು ರೆಕಾರ್ಡ್‌ಗೆ ಹೋಗಿರುತ್ತದೆ. ಅದಾದ ನಂತರ, ನಾನು ಏನು ಮಾಡಿದೆನೆಂದರೆ, ಎರಡೂ ಕಡೆ ವಿಚಾರ ಮಾಡಿ ಈ ವಿಷಯ ನಿಲುವಳಿ ಸೂಚನೆಗೆ ಇದು ಸರಿಯಾದುದಲ್ಲವೆಂಬ ಕಾರಣ ನೀಡಿ, ಅದನ್ನು ತಿರಸ್ಕಾರ ಮಾಡಿದ್ದೇನೆಂದು ತಮಗೆ ತಿಳಿಸಿರುತ್ತೇನೆ.

ಒಂದು ಬಾರಿ ಸಭಾಪತಿ ಪೀಠದಿಂದ ತಿರಸ್ಕಾರ ಮಾಡಿದಂತಹ ವಿಷಯವನ್ನು ಪುನಃ ಪ್ರಸ್ತಾಪಿಸುವುದಕ್ಕೆ ಪದೇ ಪದೇ ಅವಕಾಶ ಕೋರಬಾರದು. ಆದರೂ ಸಹ ನಾನು ಪುನಃ ಎರಡು

ದಿವಸಗಳ ನಂತರ ಸುಮಾರು 20 ಅಥವಾ 21 ಜನ ಸದಸ್ಯರು ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುತ್ತೇನೆ. ಈ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಅದೇನೆಂದರೆ, ಸಭಾಪೀಠದ ತೀರ್ಮಾನದ ವಿರುದ್ಧವಾಗಿ ಕೆಲವು ಮಾನ್ಯ ಸದಸ್ಯರು ಮಾತನಾಡುವಂತಹ ಪ್ರಸಂಗಗಳು ನಿರ್ಮಾಣವಾಗುತ್ತವೆ ಎಂದು ಕೆಲವು ಬಾರಿ ನನ್ನ ಮನಸ್ಸಿನಲ್ಲಿ ಬರುತ್ತಿತ್ತು. ಆದರೆ, ಬರು ಬರುತ್ತಾ ಈ ಸದನದಲ್ಲಿ ತಿಳಿಯಾದಂತಹ ವಾತಾವರಣ ನಿರ್ಮಾಣವಾಗಿದ್ದರಿಂದ, ಈ ಸಮಸ್ಯೆ ಬಗೆಹರಿಯುತ್ತದೆಯೆಂಬ ಆಶಾಭಾವನೆಯಿಂದ ನಾನು ವಿರೋಧ ಪಕ್ಷದವರಿಗೆ ತಮ್ಮ ವಿಷಯ ಪ್ರಸ್ತಾಪಿಸಲು ಮತ್ತೊಮ್ಮೆ ಅವಕಾಶ ನೀಡಿರುತ್ತೇನೆ. ಆದರೆ, ಅದು ಆಗಲ್ಲ. ಒಂದು ಬಾರಿ ಸಭಾಪೀಠದಿಂದ ತಿರಸ್ಕಾರ ಮಾಡಿದಂತಹ ವಿಚಾರವನ್ನು ಪದೇ ಪದೇ ಅದೇ ವಿಷಯವನ್ನು ಪ್ರಸ್ತಾಪ ಮಾಡುವುದು ಸರಿಯಲ್ಲವೆಂದು ನಾನು ಹೇಳಿರುತ್ತೇನೆ. ನಾನು ಈಗಲೂ ಸಹ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಯಾವುದೇ ನಿಲುವಳಿ ಸೂಚನೆಯನ್ನು ಸಭಾಪೀಠದಿಂದ ತಿರಸ್ಕಾರ ಮಾಡಿದಾಗ, ಅದರ ಬಗ್ಗೆ ಮಾತನಾಡಲು ಈ ಸದನದಲ್ಲಿರುವ 75 ಸದಸ್ಯರಿಗೂ ಸಹ ಅವಕಾಶ ಇರುವುದಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾವು ನಿಲುವಳಿ ಸೂಚನೆ ಬಗ್ಗೆ ನಾವು ಮಾತನಾಡುವುದೇ ಇಲ್ಲ.

ಶ್ರೀ ಸಅಲಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಆಗಲೇ ಮಾನ್ಯ ಕಾನೂನು ಮಂತ್ರಿಗಳು ಮಾತನಾಡುತ್ತಾ, “ತಮ್ಮ ಮೇಲೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ, ನಾವೆಲ್ಲರೂ ಸಹ ತಮ್ಮ ತೀರ್ಮಾನದ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಹೇಳಿರುತ್ತಾರೆ. ಆ ರೀತಿ ಇರುವುದಿಲ್ಲ. ನಾವು ನಿಯಮ 59ರಡಿ ಕೊಟ್ಟಂತಹ ನಿಲುವಳಿ ಸೂಚನೆಯನ್ನು ತಾವು ರಿಜೆಕ್ಟ್ ಮಾಡಿರುತ್ತೀರಿ. ಆದರೂ ಕೂಡ, ವಿರೋಧ ಪಕ್ಷದವರು, “ಶ್ರೀ ಕೆ.ಎಸ್. ಈಶ್ವರಪ್ಪನವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಬೇಕೆಂದು” ಹೇಳಿದ್ದು, ಆ ಹೇಳಿಕೆ ಮೇಲೆ ನಾವು ನಿಂತಿರುತ್ತೇವೆ. ಬದಲಾಗಿ, ತಮ್ಮ ತೀರ್ಮಾನದ ವಿರುದ್ಧ ನಮ್ಮ ಪ್ರತಿಭಟನೆ ಇರುವುದಿಲ್ಲ. ನಾವು ಕೊಟ್ಟಂತಹ ನಿಲುವಳಿ ಸೂಚನೆಯನ್ನು ತಾವು ತೆಗೆದುಕೊಳ್ಳದೇ ಇರುವುದನ್ನು ನಾವು ಒಪ್ಪುತ್ತೇವೆ. ಆದರೆ, ನಮ್ಮ ಮೂಲ ಬೇಡಿಕೆ ಏನೆಂದರೆ, ಶ್ರೀ ಕೆ.ಎಸ್. ಈಶ್ವರಪ್ಪನವರ ವಿರುದ್ಧ ದೇಶದ್ರೋಹದ ಪ್ರಕರಣ ಹಾಕಿ, ಅವರನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅರೆಸ್ಟ್ ಮಾಡಬೇಕೆಂದು ನಮ್ಮ ಒತ್ತಾಯ ಅಪೊತ್ತಿನ ದಿವಸ ಇತ್ತು. ಇಪೊತ್ತಿನ ದಿವಸ ಸಹ ಇರುತ್ತದೆ. ಅದರಿಂದಾಗಿ, ನಾವು ಹೋರಾಟ ಮಾಡುತ್ತಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. ಜೊತೆಗೆ, ತಮ್ಮ ತೀರ್ಮಾನದ ವಿರುದ್ಧ ನಮಗೆ ಬೇಜಾರು ಇರುವುದಿಲ್ಲ. ಏಕೆಂದರೆ, ತಾವು ಈ ಸದನದ ವಾತಾವರಣ ತಿಳಿಯಾಗಲ ಎಂದು ತಾವು ಎಲ್ಲಾ ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಿರುತ್ತೀರಿ. ಆದರೆ, ಅಪೊತ್ತಿನ ದಿವಸ ನಮ್ಮದು ಯಾವ ಹೋರಾಟ ಇತ್ತು, ಅದೇ ಹೋರಾಟವನ್ನು ಇಪೊತ್ತಿಗೂ ಕೂಡ ಮಾಡುತ್ತೇವೆ. ಅದೇನೆಂದರೆ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು, ಅವರನ್ನು ಅರೆಸ್ಟ್ ಮಾಡಬೇಕು ಮತ್ತು ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕೆಂದು ನಮ್ಮ ಒತ್ತಾಯ ಇದೆ.

ಶ್ರೀ ಜಿ.ಸಿ. ಮಾಧುಸ್ವಾಮಿ(ಮಾನ್ಯ ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನಾ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್. ಈಶ್ವರಪ್ಪನವರ ಹೆಸರು ನಿಲುವಳಿ ಸೂಚನೆಯಲ್ಲಿ ಬಂದಿರುವುದಿಲ್ಲವೆಂದು ತಾವು ಓದಿರುತ್ತೀರಿ.

ಸಭಾಪತಿಯವರು:- ಹೌದು. ಆ ಹೆಸರು ನಿಲುವಳಿ ಸೂಚನೆಯಲ್ಲಿ ಇರುವುದಿಲ್ಲ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್. ಈಶ್ವರಪ್ಪನವರ ಪ್ರಶ್ನೆ ಬಂದಿತ್ತೋ, ಬಿಟ್ಟಿತ್ತೋ, ಮಾನ್ಯ ಕೆ.ಎಸ್. ಈಶ್ವರಪ್ಪನವರು ತಪ್ಪಿತಸ್ಥರು ಎಂದು ಸಾಬೀತು ಮಾಡುವುದಕ್ಕೆ ತಾವು ಸಮರ್ಥರಾಗಿಲ್ಲ, ಟೆಕ್ಸ್ಟ್ ಕೊಡಿ, ಮೆಟೀರಿಯಲ್ ಕೊಡಿ ಎಂದು ನಾವು ಸಹ ವಾದ ಮಾಡಿರುತ್ತೇವೆ. ಆದಾಗ್ಯೂ, ಮಾನ್ಯ ಕೆ.ಎಸ್. ಈಶ್ವರಪ್ಪನವರು ಒಂದು ವೇಳೆ ತಪ್ಪು ಮಾಡಿದ್ದಾರೆಂದರೆ, ಮಾನ್ಯ ವಿರೋಧ ಪಕ್ಷದವರು ಈ ಬಗ್ಗೆ ಹೊರಗಡೆ ಹೋಗಲಿ. ಅವರಿಗೆ ಬೇಕಾದಷ್ಟು ಮಾರ್ಗಗಳಿರುತ್ತವೆ. ಅದರಂತೆ, ಅವರ ವಿರುದ್ಧ ಕ್ರಮ ಜರುಗಿಸುವುದಕ್ಕೆ, ಶಿಕ್ಷೆಗೆ ಹೋಗಿ ಎನ್ನುವುದಕ್ಕೆ ಅಥವಾ ಮತ್ತೊಂದು ಮಾಡಿ ಎಂದು ಹೇಳುವುದಕ್ಕೆ, ಈ ಸಭೆ ಏತಕ್ಕಾಗಿ ಈ ರೀತಿ ವ್ಯರ್ಥಾಲಾಪದಲ್ಲ ತೊಡಗಿದೆ ಎಂದು ಅರ್ಥವಾಗುವುದಿಲ್ಲ. This is not a House run by Government. This is a democratic House. ಇಲ್ಲಿ ಎಲ್ಲರೂ ಒಂದೇ. ಇಲ್ಲಿ ತಮಗೆ ಸರ್ಕಾರ(ಆಡಳಿತ ಪಕ್ಷ)ವು ಒಂದೇ, ವಿರೋಧ ಪಕ್ಷವು ಒಂದೇ. ತಾವು ನಮ್ಮ ವಾದವನ್ನು ಕೇಳುತ್ತೀರಿ.

ಅದೇ ರೀತಿ ವಿರೋಧ ಪಕ್ಷದ ವಾದವನ್ನು ಸಹ ಕೇಳುತ್ತೀರಿ. ಕೊನೆಯದಾಗಿ, ನಿಯಮಾವಳಿಗಳ ಪ್ರಕಾರ ಇರುವಂತಹ ತೀರ್ಮಾನವನ್ನು ಕೊಡುತ್ತೀರಿ. ಮುಖ್ಯಮಂತ್ರಿಯವರು ಮಾಡುವಂತಹ ಕೆಲಸವನ್ನು ತಾವು ಮಾಡುವುದಕ್ಕಾಗುತ್ತದೆಯೇ? ತಾವು ಮಾನ್ಯ ಕೆ.ಎಸ್. ಈಶ್ವರಪ್ಪನವರಿಂದ, unless it is proved, ರಾಜೀನಾಮೆ ಕೊಡಿಸುವುದಕ್ಕೆ ಆಗುತ್ತದೆಯೇ?

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ..

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಾವು ಮಾನ್ಯ ಕೆ.ಎಸ್. ಈಶ್ವರಪ್ಪನವರಿಂದ ರಾಜೀನಾಮೆ ಕೊಡಿಸುವುದಿಲ್ಲವೆಂದು ಮಾನ್ಯ ಮುಖ್ಯಮಂತ್ರಿಯವರಿಂದ ಹಾಗೂ ಸರ್ಕಾರದ ಕಡೆಯಿಂದ ಹೇಳಿಕೆ ನೀಡಿದ ನಂತರವೂ ಸದನವನ್ನು ಏತಕ್ಕಾಗಿ ಕಾಲಹರಣ ಮಾಡುತ್ತಿದ್ದಾರೆ?

ಸಭಾಪತಿಯವರು:- ತಮಗೆ ಮಾತನಾಡಲು ನಂತರ ಅವಕಾಶ ಕೊಡುತ್ತೇನೆ. ದಯಮಾಡಿ, ಈಗ ಎಲ್ಲರೂ ಕುಳಿತುಕೊಳ್ಳಿ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, they have so many avenues. ಬೇಕಾದಷ್ಟು avenues ಇವೆ. ಅಲ್ಲಿ ಅವರು ಫೈಟ್ ಮಾಡಲಿ. ಬೇರೆ ರೀತಿಯ ಪ್ರತಿಭಟನೆ ಅಥವಾ ಹೋರಾಟ ಮಾಡಲಿ. ಮಾನ್ಯ ವಿರೋಧ ಪಕ್ಷದವರು ತಿಳಿದುಕೊಂಡಿರುವ ವಿಚಾರ ನಿಜವಾಗಿದ್ದರೆ, ಅವರಿಗೆ ನ್ಯಾಯಾಂಗ ಇದೆ, ಸಾರ್ವಜನಿಕವಾದ ಕ್ಷೇತ್ರಗಳಿವೆ ಅಥವಾ ಅವರು ಬಹಿರಂಗವಾಗಿ ಪ್ರತಿಭಟನೆ ಮಾಡಬಹುದು. ನಾವು ಸಹ ಹೋರಾಟಗಳನ್ನು ಮಾಡುತ್ತೇವೆ. ಆದರೆ, ಈ ಸದನದಲ್ಲಿ ವಿರೋಧ ಪಕ್ಷದವರು ಒಂದು ನಿಯಮದ ಕೆಳಗಡೆ ಒಂದು ವಿಷಯ ಪ್ರಸ್ತಾಪಿಸಲು ಅವಕಾಶ ಕೊಡಿದ್ದು, ಅದಕ್ಕೆ ಅವಕಾಶ ಇರುವುದಿಲ್ಲವೆಂದು ಹೇಳಿದಾಗ, ಇಡೀ ಸದನ ನಡೆಯುವುದಕ್ಕೆ ಬಿಡುವುದಿಲ್ಲವೆಂದರೆ, ಇಡೀ ಸದನವನ್ನು ವಿರೋಧ ಪಕ್ಷದವರು ದಬ್ಬಾಳಿಕೆಗೆ ತೆಗೆದುಕೊಳ್ಳುತ್ತಿದ್ದಾರೆಯೇ? ಇಡೀ ಸದನ ಅವರು ಹೇಳಿದ ಹಾಗೆ ನಡೆಯಬೇಕೇ? ಇಡೀ ಸದನದಲ್ಲಿ ಅವರು ಯಾವುದಾದರೂ ವಿಷಯ ಹೇಳಿದ ತಕ್ಷಣವೇ ನಾವು ಅದಕ್ಕೆ 'ಹೂಂ' ಎಂದು ಹೇಳಬೇಕೇ? What is this going on? ಸರ್ಕಾರಗಳಿಗೆ ಬೇಕಾದಷ್ಟು ಬೇಡಿಕೆ ಇಟ್ಟಿದ್ದಾರೆ, ಅದಕ್ಕೆ ಸರ್ಕಾರಗಳು

ಸಮರ್ಥನೆ ಮಾಡಿಕೊಂಡಿರುತ್ತದೆ. ಹಾಗಾದರೆ, ತಾವು ಕೊಡುವವರೆಗೂ ನಾವು ಬಿಡುವುದೇ ಇಲ್ಲವೆಂದು ಹೇಳಿದರೆ ಹೇಗೆ? ನಮ್ಮ ದೃಷ್ಟಿಯಲ್ಲಿ ಆ ರೀತಿಯಾಗಿ ಏನೂ ನಡೆದಿರುವುದಿಲ್ಲ. ಆದಾಗ್ಯೂ, ಜನ ತಮ್ಮ ತೀರ್ಮಾನವನ್ನು ಕೊಡುತ್ತಾರೆ. ಉದಾಹರಣೆಗೆ, ಅವರು ಒಬ್ಬರು ಲಾಯರ್ ಆಗಿರುತ್ತಾರೆ. ನಾವು ಡಿಫೆನ್ಸ್ ಲಾಯರ್ ಆಗಿರುತ್ತೇವೆ. ಯಾವುದಾದರೂ ಒಂದು ಪ್ರಕರಣದಲ್ಲಿ ತೀರ್ಮಾನ ಮಾಡಬೇಕಾದವರು ನ್ಯಾಯಾಧೀಶರಾಗಿರುತ್ತಾರಾ ಅಥವಾ will they be jurist of their case? ತಮ್ಮ ಪ್ರಕರಣದಲ್ಲಿ ತಾವೇ ನ್ಯಾಯಾಧೀಶರಾ? ಅವರು ಪ್ರಸ್ತಾಪ ಮಾಡಿದಂತಹ ವಿಷಯಗಳಲ್ಲಿ ಅವರೇ ತೀರ್ಮಾನವನ್ನು ಸಹ ಹೇಳುವುದಾದರೆ ನಾವೆಲ್ಲರೂ ಈ ಸದನದಲ್ಲಿ ಏತಕ್ಕೆ ಇರಬೇಕು? ಅದರಂತೆ, ವಿರೋಧ ಪಕ್ಷದವರು ಒಂದು ವಿಷಯ ಪ್ರಸ್ತಾಪ ಮಾಡಿ, ಅದನ್ನು ತಮ್ಮ ತೀರ್ಮಾನಕ್ಕೆ ಬಿಟ್ಟುಕೊಡುತ್ತಾರೆ. ಅದಕ್ಕೆ ಸಂಬಂಧಪಟ್ಟಂತೆ ತಾವು ಸಹ ಒಂದು ತೀರ್ಮಾನ ನೀಡಿರುತ್ತೀರಿ. ಅಲ್ಲದೆ ಆ ವಿಷಯವನ್ನು ನಿಲ್ಲಿಸಬೇಕು. ಇಲ್ಲವಾದರೆ ಈ ಸದನಕ್ಕೆ ಯಾವ ಗೌರವ ಇರುತ್ತದೆ? ಇನ್ನೂ ಚರ್ಚೆ ಮಾಡಬೇಕೆಂದರೆ ಏನು ಅರ್ಥ? ನಾನು ಹೇಳಿದ್ದು, ನಡೆಯಲೇಬೇಕೆಂದರೆ, ನಾವು ಕೋರ್ಟಿನೊಳಗೆ ನಿಂತಿದ್ದೇವೆಯೇ? ಕೋರ್ಟ್ ಸಹ ಇದನ್ನು ಕೇಳುತ್ತದೆಯೇ? ಅವರಿಗೆ ಬೇಕಾದಷ್ಟು ಮಾರ್ಗಗಳಿದ್ದು, ಸಂವಿಧಾನ ಎಂದು ಹೇಳುತ್ತಾರೆ. Constitution has created many avenues for taking action in respect of all these cases. ಅದನ್ನು ಬಿಟ್ಟು ಅವರ ಬಳಿ ಬೇರೆ ಏನು ಮಾಡುವುದಕ್ಕೆ ಏನೂ ಇಲ್ಲವೆಂದು ಹೇಳಿಕೊಳ್ಳುವುದಕ್ಕೆ ಆಗದೇ, ಇಲ್ಲ ಬಂದು ಪ್ರತಿದಿನ ಕುಳಿತುಕೊಂಡು...

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ನಮ್ಮ ಬಳಿ ಏನೂ ಇಲ್ಲವೆಂದು...

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರ ಬಳಿ ಏನು ಇದೆ? ಇದ್ದರೆ ಅವರು ಹೊರಗಡೆ ಹೋಗಲಿ

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಅವರಿಗೆ ಇನ್ನು ಏನು ಬೇಕು? ಅದನ್ನು ಇಡೀ ದೇಶ ನೋಡಿದೆ. ಇಡೀ ರಾಜ್ಯ ನೋಡಿದೆ. ಅವರು ದೇಶದ್ರೋಹ ಕೆಲಸ ಮಾಡಿದ್ದಾರೆ.

(ಗೊಂದಲ)

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ದೇಶ ನೋಡಿದ್ದನ್ನು ಇವರು ಏನು ಇಲ್ಲ ಕಿವಿಯಿಲ್ಲ ಹೇಳುವುದು? ದೇಶ ನೋಡಿರುವುದನ್ನು ಇವರು ಇಲ್ಲ ಏನು ಕಿವಿಯಿಲ್ಲ ತುತ್ತೂರಿ ಊರುವುದು?

(ಗೊಂದಲ)

ಶ್ರೀ ಸಲೀ ಅಹಮದ್:- ಮಾನ್ಯ ಸಭಾಪತಿಯವರೇ, ಶಿವಮೊಗ್ಗದಲ್ಲ ಇವೊತ್ತಿನ ದಿವಸ ಏನಾಗುತ್ತಿದೆ. ಅಲ್ಲ ಏನು ನಡೆಯುತ್ತಿದೆ ಎನ್ನುವುದನ್ನು ಇಡೀ ದೇಶವೇ ನೋಡಿರುತ್ತದೆ.

(ಗೊಂದಲ)

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಇಡೀ ದೇಶ ನೋಡಿರುವುದನ್ನು ಇವರು ಏತಕ್ಕೆ ಈಗ ಇಲ್ಲ ಹೇಳುವುದಕ್ಕೆ ಬಂದಿದ್ದಾರೆ? ದೇಶ ನೋಡಿರುವುದನ್ನು ದೇಶಕ್ಕೆ ಬಡಲ. They are not the custodian of whole country.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ...

(ಗೊಂದಲ)

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು, “ಶ್ರೀ ಕೆ.ಎಸ್. ಈಶ್ವರಪ್ಪನವರು ಏನು ಮಾಡಿದ್ದಾರೆಂದು” ಕೇಳಿದರು. ಅದಕ್ಕೆ ಅವರು ದೇಶಕ್ಕೆ ದ್ರೋಹ ಮಾಡಿದ್ದಾರೆ.

ಸಭಾಪತಿಯವರು:- ಮಾನ್ಯ ಸಲೀಂ ಅಹಮದ್‌ರವರೇ, ಒಂದು ನಿಮಿಷ, ಮಾನ್ಯ ಸಚಿವರು ಮಾತನಾಡಲಿ. (ಗೊಂದಲ) ಮಾನ್ಯ ಸಚಿವರಿಗೆ ಏನೂ ಬೇಕಾದರೂ ಮಾತನಾಡುವುದಕ್ಕೆ ಸ್ವಾತಂತ್ರ್ಯವಿದೆ. ಅವರಿಗೆ ಇದೇ ರೀತಿ ಮಾತನಾಡಬೇಕೆಂದು ಹೇಳುವ ಅಧಿಕಾರ ನನಗೆ ಇರುವುದಿಲ್ಲ. ಮಾನ್ಯ ಸಚಿವರು ಈಗ ಮಾತನಾಡುತ್ತಾರೆ. ಅವರು ಮಾತನಾಡಿದ ನಂತರ ಅದನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ತಮಗೆ ಅವಕಾಶ ಇದೆ. ಹಾಗಾಗಿ, ಈಗ ಅವರು ಮಾತನಾಡಲಿ.

ಶ್ರೀ ಸಲೀ ಅಹಮದ್:- ಮಾನ್ಯ ಸಭಾಪತಿಯವರೇ, ಆ ರೀತಿ ಹೇಳಿದರೆ ನಾವು ಏನು ಮಾಡಬೇಕು?

ಸಭಾಪತಿಯವರು:- ಮಾನ್ಯ ಸಚಿವರು ಮಾತನಾಡುವ ಕರ್ತವ್ಯ ಇರುತ್ತದೆ. ಹಾಗಾಗಿ, ಅವರು ಮಾತನಾಡಲಿ. ಅದರ ಬಗ್ಗೆ ತಾವು ಏತಕ್ಕೆ ತಲೆಕೆಡಿಸಿಕೊಳ್ಳುತ್ತೀರಿ?

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ,...

ಸಭಾಪತಿಯವರು:- ತಾವು ಹೇಳಬೇಕಾದ್ದನ್ನು ಒಂದೇ ಬಾರಿ ಹೇಳಿ. ಪದೇ ಪದೇ ಸದನದ ಬಾವಿಗೆ ಹೋಗಿ, ಪುನಃ ತಮ್ಮ ಸ್ಥಾನಕ್ಕೆ ಬಂದು ಮಾತನಾಡಬೇಡಿ. ಇನ್ನು ಮುಂದೆ ಅದಕ್ಕೆ ನಾನು ಅವಕಾಶ ನೀಡುವುದಿಲ್ಲ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಆ ರೀತಿ ಮಾಡುವುದಿಲ್ಲ. ಮಾನ್ಯ ಕಾನೂನು ಸಚಿವರು ಮಾತನಾಡುತ್ತಾ, “ಮಾನ್ಯ ಕೆ.ಎಸ್. ಈಶ್ವರಪ್ಪನವರಿಂದ ರಾಜೀನಾಮೆ ಪಡೆಯುವುದಿಲ್ಲವೆಂದು ಸರ್ಕಾರ ನಿರ್ಣಯ ತೆಗೆದುಕೊಂಡಿದೆ” ಎಂದು ಹೇಳುತ್ತಾರೆ. ಈ ಬಗ್ಗೆ ನಾವು ಕೊಟ್ಟಂತಹ ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಿರುತ್ತೀರಿ. ಸದನ ನಡೆಯಬೇಕು ಎಂದು ಆಡಳಿತ ಪಕ್ಷದವರು ಹೇಳಿದ್ದಾರೆ. ಅದರಂತೆ, ವಿರೋಧ ಪಕ್ಷದವರು ಸಹ ಸದನ ನಡೆಯಬೇಕೆಂದು ಅಂದುಕೊಂಡಿದ್ದೇವೆ. ಆದರೆ, ಹಲವಾರು ಈ ರೀತಿಯ ಸನ್ನಿವೇಶಗಳು ಬಂದಾಗ ವಿರೋಧ ಪಕ್ಷದ ನಾಯಕರು ಯಾವ ಪ್ರಸ್ತಾಪ ಮಾಡುತ್ತಾರೆ, ಪಕ್ಷಗಳು ಯಾವ ವಿಷಯ ಪ್ರಸ್ತಾಪ ಮಾಡುತ್ತಾರೆ, ಅದಕ್ಕೆ ಸರ್ಕಾರ ಯಾವ ನಿರ್ಣಯ ತೆಗೆದುಕೊಳ್ಳುತ್ತದೆ, ಅದಕ್ಕೆ ಏನಾದರೂ ಒಂದು ಸಂಧಾನ ಮತ್ತು ಒಂದು ದಾರಿಯಾಗುತ್ತದೆ. ಆದರೆ, ಈಗ ನಮಗೆ ಯಾವ ಪರಿಸ್ಥಿತಿ ಬಂದಿದೆ ಎಂದರೆ, ಇದು ಒಂದು ಪ್ರಕರಣ ನಮ್ಮ ರಾಷ್ಟ್ರದ ಮೇಲೆ ಅಪಮಾನ ಆಗುವಂತಹ ಒಂದು ಪ್ರಕರಣ. ಅದನ್ನು ತಾವು ತಿರಸ್ಕಾರ ಮಾಡಿರುತ್ತೀರಿ. ಅದನ್ನು ನಾವು ಒಪ್ಪುತ್ತೇವೆ.

ಸಭಾಪತಿಯವರು:- ಆ ವಿಷಯ ಮುಗಿದಿದೆಯಲ್ಲ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಸರ್ಕಾರ ಕೂಡ ಈ ವಿಷಯವನ್ನು ತಿರಸ್ಕಾರ ಮಾಡಿರುತ್ತದೆ. ಆದರೆ, ಈ ದೇಶದಲ್ಲಿ ರಾಷ್ಟ್ರದ್ವಜಕ್ಕೆ ನಾವು ಅಪಮಾನ ಮಾಡಿದ ವಿಷಯವನ್ನು ಈ ಸದನದಲ್ಲಿ ಚರ್ಚೆ ಮಾಡುವುದು ಬೇಡ, ನೀವು ಹೊರಗಡೆ ಹೋಗಿ ಚರ್ಚೆ ಮಾಡಿ ಎಂದರೆ, ಈ ಬಗ್ಗೆ ಮಾನ್ಯ ಕಾನೂನು ಸಚಿವರಿಗೆ ಗೊತ್ತಿರಬೇಕು. ಅದೇನೆಂದರೆ, ನಾವು ಈ ವಿಷಯವನ್ನು ಇಲ್ಲಿ ಚರ್ಚೆ ಮಾಡಿಲ್ಲವೆಂದರೆ, ಬೇರೆ ಎಲ್ಲಿ ಚರ್ಚೆ ಮಾಡಬೇಕು? ಶಾಸನ ಮಾಡುವವರಾಗಿ ನಾವು ಸರ್ಕಾರಕ್ಕೆ ಈ ಬಗ್ಗೆ ಎಚ್ಚರಿಕೆ ಕೊಡಲಿಲ್ಲ ಅಥವಾ ಅವರಿಗೆ ಹೇಳಲಿಲ್ಲ ಎಂದರೆ ಹೇಗೆ? ಯಾರು ಸಹ ನಮ್ಮ ರಾಷ್ಟ್ರದ್ವಜಕ್ಕೆ ಅಪಮಾನ ಮಾಡಬಾರದೆಂದು ಹೇಳುವ ಹಕ್ಕು ನಮಗೂ ಇದೆ. ಆದರೆ, ಸರ್ಕಾರಕ್ಕೂ ಇವೊತ್ತಿನ ದಿವಸ ಗೊತ್ತಾಗಬೇಕು. ಇವೊತ್ತಿನ ದಿವಸ ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದಂತಹವರು ಅವರ ಪಕ್ಷದವರಾಗಿದ್ದಾರೆಂದು ಅವರನ್ನು ರಕ್ಷಣೆ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಈ ನಿರ್ಣಯ ಸರಿಯಲ್ಲ. ಏಕೆಂದರೆ, ಈ ವಿಚಾರದಲ್ಲಿ ಯಾವುದೇ ವ್ಯಕ್ತಿ ಇವೊತ್ತಿನ ದಿವಸ ಒಂದು ಸಣ್ಣ ತಪ್ಪು ಮಾಡಿದರೂ ಸಹ, ಅಮಾಯಕರ ವಿರುದ್ಧ ಕೇಂದ್ರ ಸರ್ಕಾರ sedition case ಹಾಕಿರುವಂತಹ ಉದಾಹರಣೆ ಇದೆ. ಆದರೆ, ಇವೊತ್ತಿನ ದಿವಸ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲವೆಂದರೆ, ಇದು ಸರ್ಕಾರದ ಉದ್ಧಟತನ ಎಂದು ಹೇಳಬೇಕಾಗುತ್ತದೆ. ನಾವು ಅನೇಕ ವಿಚಾರಗಳನ್ನು ಬದಿಗಿಟ್ಟಿದ್ದೇವೆ. ನಮ್ಮ ಬಳಿ ಈ ಸದನದಲ್ಲಿ ಚರ್ಚೆ ಮಾಡಬೇಕಾದಂತಹ ಸಾಕಷ್ಟು ವಿಚಾರಗಳು ಇರುತ್ತವೆ. ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ನಾವು ಚರ್ಚೆ ಮಾಡಬೇಕಾಗಿರುತ್ತದೆ. ಆದರೆ, ನಮ್ಮ ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿರುವಂಥದ್ದನ್ನು ಸಹಿಸುವುದಕ್ಕೆ ಸಾಧ್ಯವೇ ಇರುವುದಿಲ್ಲ. ಇವೊತ್ತಿನ ದಿವಸ ಸಹ ನಾವು ವಿನಂತಿ ಮಾಡುತ್ತಿದ್ದೇವೆ. ಈ ಬಗ್ಗೆ ಸರ್ಕಾರವೂ ಹೊರಗಡೆ ಹೋಗಿ ಪ್ರತಿಭಟನೆ ಮಾಡಬಹುದೆಂದು ಹೇಳಬಹುದು. ಆದರೆ, ನಾವು ಏತಕ್ಕೆ ಹೊರಗಡೆ ಹೋಗಿ ಪ್ರತಿಭಟನೆ ಮಾಡಬೇಕು? ಹೊರಗಡೆ ಪ್ರತಿಭಟನೆ ಮಾಡುವುದನ್ನು ನಾವು ಮಾಡುತ್ತೇವೆ. ಆದರೆ, ಈ ಸದನ ಏತಕ್ಕಾಗಿ ಇರುತ್ತದೆ. ಈ ಸದನ ಶಾಸನಗಳನ್ನು ಮಾಡುವುದಕ್ಕೆ ಇರುತ್ತದೆ. ಈ ಶಾಸನದಲ್ಲಿ ಸಂವಿಧಾನ ಬದ್ಧವಾಗಿ ಚರ್ಚೆಯಾಗಬೇಕು. ಅದರಂತೆ, ಈ ವಿಷಯ ಚರ್ಚೆಯಾಗಿಲ್ಲವೆಂದರೆ ಅಥವಾ ನಮಗೆ ನ್ಯಾಯ ಸಿಗಲಿಲ್ಲವೆಂದರೆ ನಾವು ಈ ಬಗ್ಗೆ ಸರ್ಕಾರವನ್ನು ಎಚ್ಚರಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಹಾಗೂ ಇದರಿಂದ ನಾವು ಹಿಂದೆ

ಸರಿಯುವುದಿಲ್ಲವೆಂದು ಹೇಳುತ್ತೇನೆ. ಜೊತೆಗೆ, ಈ ವಿಷಯದಲ್ಲ ಸರ್ಕಾರ ಎಲ್ಲಯವರೆಗೆ ಮಾನ್ಯ ಕೆ.ಎಸ್. ಈಶ್ವರಪ್ಪನವರ ಹೇಳಿಕೆ ಮೇಲೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅಲ್ಲಯವರೆಗೂ ಸಹ ನಾವು ಪ್ರತಿಭಟನೆ ಮಾಡುತ್ತೇವೆ. ಆದರೆ, ಕಾನೂನು ಸಚಿವರು ನಮಗೆ ಸಲಹೆ ಮಾಡುತ್ತಾರೆ...

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ...

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ, ನಾನು ನನ್ನ ಮಾತನ್ನು ಇನ್ನೂ ಪೂರ್ಣಗೊಳಿಸಿರುವುದಿಲ್ಲ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ರಾಷ್ಟ್ರದ್ವಜದ ಬಗ್ಗೆ ಇಷ್ಟು ಉದ್ದ ಮಾತನಾಡುವವರು, ತಮ್ಮ ತೀರ್ಮಾನಕ್ಕೆ ಗೌರವ ನೀಡಬೇಕಾಗಿರುವುದು ಸಂವಿಧಾನ ಬದ್ಧವಾಗಿರುವುದಿಲ್ಲವೇ?

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಮಾತನಾಡುವಾಗ ನಾನು ಮಧ್ಯೆ ಮಾತನಾಡಲಿಲ್ಲ. ನಾನು ನನ್ನ ಮಾತನ್ನು ಪೂರ್ಣಗೊಳಿಸುತ್ತೇನೆ. ತದನಂತರ, ಅವರು ಮಾತನಾಡಲಿ.

ಸಭಾಪತಿಯವರು:- ಆಯಿತು. ತಾವು ತಮ್ಮ ಮಾತನ್ನು ಪೂರ್ಣಗೊಳಿಸಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾವು ಇಲ್ಲಿ ಬಂದಿರುವುದು ಈ ರಾಜ್ಯದ ಜನರಿಗೆ ಶಾಸನ ಬದ್ಧವಾಗಿ, ಸಂವಿಧಾನ ಬದ್ಧವಾಗಿ ರಾಷ್ಟ್ರದ್ವಜ, ರಾಷ್ಟ್ರಗೀತೆ ಮತ್ತು ನಮ್ಮ ಸಂವಿಧಾನಕ್ಕೆ ಗೌರವ ಕೊಡಬೇಕು. ಈ ಗೌರವಕ್ಕೆ ಧಕ್ಕೆಯಾದಾಗ ನಮ್ಮ ಪಕ್ಷ ಯಾವತ್ತೂ ಸಹ ಮುಂದೆ ಬಂದಿರುತ್ತದೆ. ನಾವೆಲ್ಲರೂ ಸಹ ನಮ್ಮ ಎಲ್ಲಾ ಜ್ವಲಂತ ಸಮಸ್ಯೆಗಳನ್ನು ಬದಿಗೊತ್ತಿ, ನಮ್ಮ ದೇಶದ ರಾಷ್ಟ್ರದ್ವಜಕ್ಕೆ ಅಪಮಾನವಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ನಾವು ಈ ವಿಷಯದಲ್ಲ ನಿರ್ಣಯ ತೆಗೆದುಕೊಂಡಿದ್ದೇವೆಂದು ಸರ್ಕಾರ ಇವೊತ್ತಿನ ದಿವಸ ಹೇಳಬಹುದು. ಏಕೆಂದರೆ, ಅವರಿಗೆ ರಾಷ್ಟ್ರದ್ವಜದ ಮೇಲೆ ಗೌರವ ಇರುವುದಿಲ್ಲ. ಆದರೆ, ನಮಗೆ ಆ ಗೌರವ ಇದೆ. ಅದನ್ನು ನಾನು ಹೇಳುತ್ತಿದ್ದೇನೆ.

ಸಭಾಪತಿಯವರು:- ತಾವು ಆ ರೀತಿ ಹೇಳಬೇಡಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಎಲ್ಲಯವರೆಗೆ ಅವರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಿಲ್ಲ, ಅಲ್ಲಯವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ.

(ಮುಂದು...)

(089) 21.02.2022 4.00 ವೈಎಲ್-ಕೆಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ.ರಾಥೋಡ್ (ಮುಂದು):-

ಎಲ್ಲಯವರೆಗೂ ಮಾನ್ಯ ಕೆ.ಎಸ್.ಈಶ್ವರಪ್ಪನವರ ಹೇಳಿಕೆ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲವೋ, ಅವರಿಂದ ರಾಜೀನಾಮೆ ತೆಗೆದುಕೊಳ್ಳುವುದಿಲ್ಲವೋ ಅಲ್ಲಯವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ.

ಶ್ರೀ ಜೆ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು):- ಮಾನ್ಯ ಸಭಾಪತಿಯವರೇ, ರಾಷ್ಟ್ರದ್ವಜದ ಬಗ್ಗೆ ಇಷ್ಟು ಉದ್ದ ಮಾತನಾಡುವವರು,....

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ನನ್ನ ಮಾತನ್ನು ಇನ್ನು ಮುಗಿಸಿಲ್ಲ. ಅವರು ಮಾತನಾಡುವಾಗ ನಾನು ಮಧ್ಯೆ ಎದ್ದು ಮಾತನಾಡಿಲ್ಲ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಿಮ್ಮ ತೀರ್ಮಾನಕ್ಕೂ ಸ್ವಲ್ಪ ಗೌರವ ನೀಡುವುದು ಸಹ ಸಂವಿಧಾನಕ್ಕೆ ಬದ್ಧವಾಗಿರುವುದು ಎಂಬುದಲ್ಲವೇ?

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಮೊದಲು ನಾನು ನನ್ನ ಮಾತನ್ನು ಮುಗಿಸುತ್ತೇನೆ. ನಂತರ ಮಾನ್ಯ ಸಚಿವರು ಮಾತನಾಡಲಿ.

ಸಭಾಪತಿಯವರು:- ಆಗಲೂ ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ ತಮ್ಮ ಮಾತನ್ನು ಮೊದಲು ಹೇಳಿ ಮುಗಿಸಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಈ ರಾಜ್ಯದ ಜನತೆ ಶಾಸನಬದ್ಧವಾಗಿ ಹಾಗೂ ಸಂವಿಧಾನಬದ್ಧವಾಗಿ ರಾಷ್ಟ್ರದ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನಕ್ಕೆ ಗೌರವ ನೀಡಬೇಕು. ಆ ಗೌರವಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ನಮ್ಮ ಪಕ್ಷವು ಮುಂದೆ ಬಂದಿದೆ. ಏಕೆಂದರೆ, ನಮ್ಮ ಎಲ್ಲಾ ಜ್ವಲಂತ ಸಮಸ್ಯೆಯನ್ನು ಮರೆತು, ನಮ್ಮ ದೇಶದ ರಾಷ್ಟ್ರದ್ವಜಕ್ಕೆ ಅವಮಾನವಾಗಿರುವುದರ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ರಾಷ್ಟ್ರದ್ವಜಕ್ಕೆ ಅವಮಾನವಾಗಿರುವುದನ್ನು ನಾವು ಸಹಿಸುವುದಿಲ್ಲ. ಅವರು ನಾವು ಈಗಾಗಲೇ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಹೇಳಬಹುದು. ಏಕೆಂದರೆ, ಅವರಿಗೆ ರಾಷ್ಟ್ರದ್ವಜದ ಮೇಲೆ ಗೌರವವಿಲ್ಲ. ಆದರೆ, ನಮಗೆ ರಾಷ್ಟ್ರದ್ವಜದ ಮೇಲೆ ಗೌರವ ಇದೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ ಆ ರೀತಿ ಹೇಳಬೇಡಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಹೌದು. ಎಲ್ಲಯವರೆಗೂ ಅವರು ಮಾನ್ಯ ಕೆ.ಎಸ್.ಈಶ್ವರಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲವೋ, ಎಲ್ಲಯವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ.

ಸಭಾಪತಿಯವರು:- ಆಯಿತು.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಸಂವಿಧಾನವನ್ನು quote ಮಾಡುವವರು, ಸಂವಿಧಾನಕ್ಕೆ ಗೌರವ ನೀಡುವವರು, ಈ ಸದನವು ಸಂವಿಧಾನದ ನಿಯಮಾವಳಿಯನ್ನು ಏನು ರೂಪಿಸಿದೆ ಅದಕ್ಕೂ ಗೌರವ ನೀಡುವುದನ್ನು ಅವರು ಕಳೆದುಕೊಳ್ಳಬೇಕೆಂಬುದು ಅಷ್ಟೇ ನಮ್ಮ ಮನವಿಯಾಗಿದ್ದು, ಅದನ್ನೇ ನಾವು ಅವರಲ್ಲ ಬೇಡಿಕೊಳ್ಳುತ್ತಿರುವುದು. ಈ ಸದನ ನಡೆಯಲು ಸಂವಿಧಾನದಲ್ಲೇ ಅಡಕವಾಗಿರುವ ಅಂಶಗಳು ಇವೆ. ಯಾವ ರೀತಿ ಸದನ ನಡೆಯಬೇಕು, ಈ ಸದನವನ್ನು ಯಾರು ನಡೆಸಬೇಕು, ವಿರೋಧ ಪಕ್ಷದವರು ಹಾಗೂ ಆಡಳಿತ ಪಕ್ಷದವರು ಯಾವ ರೀತಿ ಸದನದಲ್ಲರಬೇಕು ಎಂಬುದು ಸಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂವಿಧಾನದಲ್ಲ ಅಡಕವಾಗಿದೆ. ನಾವು ಯಾರು ಸಹ ವಿರೋಧ ಪಕ್ಷದವರಿಗೆ ಚರ್ಚೆ ಮಾಡಬೇಡಿ, ಪ್ರಸ್ತಾಪ ಮಾಡಬೇಡಿ ಎಂದು ಹೇಳಿಲ್ಲ. ಈಗಾಗಲೇ ಅದೆಲ್ಲವೂ ನಡೆದಿದ್ದು ತಮ್ಮ ತೀರ್ಮಾನಕ್ಕೆ ಬದ್ಧವಾಗಿ adhere ಆಗಿ ಎಂದು ಹೇಳಿದ್ದೇವೆಯೇ ವಿನಃ ಯಾರ ಬಾಯಿಯನ್ನು ನಾವು ಮುಚ್ಚಿಲ್ಲ, ಕಟ್ಟುಹಾಕಿಲ್ಲ. ಎಲ್ಲಾ ರೀತಿಯ ಚರ್ಚೆಗಳನ್ನು ನಡೆಸಲು ತಾವು ವಿಫಲವಾಗಿ ಅವಕಾಶ ಕಲ್ಪಿಸಿದ್ದೀರಿ. ತಮ್ಮ ತೀರ್ಮಾನಕ್ಕೆ ಗೌರವ ಸಲ್ಲಿಸದವರು, ರಾಷ್ಟ್ರದ ಮೇಲೆ ಇಷ್ಟೆಲ್ಲಾ ಮಾತನಾಡುವುದು ಸರಿಯೇ?

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾವು ಏನು ಗೌರವ ನೀಡಿಲ್ಲ ಎಂದು ಮಾನ್ಯ ಸಚಿವರಿಗೆ ಕೇಳಿ.

ಸಭಾಪತಿಯವರು:- ಆಯಿತು ಕೇಳುತ್ತೇನೆ, ಮೊದಲು ಮಾನ್ಯ ಸಚಿವರು ವಿಶ್ಲೇಷಣೆಯನ್ನು ನೀಡಲಿ, ನಂತರ ಮಾತನಾಡುತ್ತೇನೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಈ ಸದನಕ್ಕೆ ಗೌರವವಿಲ್ಲ. ಸಂವಿಧಾನಕ್ಕೆ ಬದ್ಧವಾಗಿರುವ ಸದನವನ್ನು ನಡೆಸಲು ಬೀದಿಯಲ್ಲಿ ಇವತ್ತು ಇಷ್ಟು ದೊಡ್ಡ ದೇವರ ಮನೆಯಾದ ವಿಧಾನ ಪರಿಷತ್ತಿಗೆ ಅವರು ಹೇಳುವುದನ್ನೇ ಕೇಳಬೇಕೆಂಬ ತೀರ್ಮಾನ ತೆಗೆದುಕೊಂಡು ಬಂದು ಮಾತನಾಡುತ್ತಿದ್ದಾರೆ. ಯಾರೋ ಮಾಧ್ಯಮದವರು ಕೇಳಿದ ಪ್ರಶ್ನೆಗೆ, interaction ನಲ್ಲ ಆಗಿರುವುದಕ್ಕೆ ಮಾನ್ಯ ಕೆ.ಎಸ್.ಈಶ್ವರಪ್ಪನವರು ರಾಜೀನಾಮೆ ನೀಡಬೇಕು ಎಂದು ಹೇಳಿದರೆ ಹೇಗೆ? ಅವರು ಪ್ರಶ್ನೆಯನ್ನು ಕೇಳಲಿ. They have many authorities to question this issue. Section 124A of IPC ಪ್ರಕಾರ sedition ಆಗಿದೆ ಎಂದು ಹೇಳುತ್ತಿದ್ದಾರೆ, ಅವರು ಈ ಬಗ್ಗೆ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟ್ ಮೊರೆ ಹೋಗಲಿ. ಅದು ಬಿಟ್ಟು ಸುಮ್ಮನೆ ಸದನದ ಸಮಯವನ್ನು ಏತಕ್ಕೆ ವ್ಯಯ ಮಾಡುತ್ತಾರೆ? ನಾವು ಪ್ರಕಾಶ್ ಕೆ.ರಾಠೋಡ್‌ರವರಿಂದ ಪಾಠವನ್ನು ಕಲಿಯಬೇಕಾಗಿಲ್ಲ. Democracy ಹಾಗೂ ಸಂವಿಧಾನದ ಬಗ್ಗೆ ನಾವು ಪಾಠ ಕಲಿಯಬೇಕಾಗಿಲ್ಲ. ಇಲ್ಲಿ ಸಲ್ಲದವರು ಎಲ್ಲಯೂ ಸಲ್ಲರಯ್ಯಾ ಎನ್ನುವ ಹಾಗೆ ಆಗುತ್ತಿದೆ. ಮೊದಲು ವಿರೋಧ ಪಕ್ಷದವರಿಗೆ ಇಲ್ಲಿ ಸಲ್ಲುವುದಕ್ಕೆ ಹೇಳಿ. ಈ ಸದನದ ಮಾನ-ಮರ್ಯಾದೆಯನ್ನು ಎತ್ತಿ ಹಿಡಿದರೆ, ಸಂವಿಧಾನವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎತ್ತಿ ಹಿಡಿದಷ್ಟೇ ಗೌರವ. ಅದನ್ನು ಬಿಟ್ಟು ಇಲ್ಲ ಈ ಸದನವನ್ನು ಎತ್ತಿ ಹಿಡಿಯದವರು ಸಂವಿಧಾನವನ್ನು ಏನು ಎತ್ತಿ ಹಿಡಿಯುತ್ತಾರೆ?

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾವು ನಿಮಗೆ ಏನು ಅವಮಾನ ಮಾಡಿದ್ದೇವೆ?

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಮಗೂ ಮಾತನಾಡಲು ಅವಕಾಶ ನೀಡಿ.

(ಗೊಂದಲ)

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ತಮ್ಮ ruling ಮೇಲೆಯು ಧರಣಿ ಮಾಡಿದರೆ ಅದು ಅವಮಾನವಲ್ಲದೇ ಮತ್ತೇನು? ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವುದು ಅವಮಾನವಲ್ಲವೇ?

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾವು ನಿಮಗೆ ಏನೆಂದು ಅವಮಾನ ಮಾಡಿದ್ದೇವೆ?

(ಗೊಂದಲ)

ಸಭಾಪತಿಯವರು:- ನಾನು ಏನಾದರೂ ತಮಗೆ “ನೀವು ಅವಮಾನ ಮಾಡಿದ್ದೀರಿ” ಎಂದು ಹೇಳಿದ್ದೇನೆಯೇ? ಸುಮ್ಮನೆ ಇರಿ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಮ್ಮ ಪೀಠದ ಆದೇಶವನ್ನು ಉಲ್ಲಂಘನೆ ಮಾಡಿದರೆ ಅದು ಅವಮಾನವಲ್ಲವೇ?

(ಗೊಂದಲ)

ಸಭಾಪತಿಯವರು:- ಒಂದು ನಿಮಿಷ ನಾನು ಮಾತನಾಡುವುದನ್ನು ಮೊದಲು ಕೇಳಿ.

(ಗೊಂದಲ)

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ತಮ್ಮ ತೀರ್ಮಾನಕ್ಕೆ ವಿರುದ್ಧವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ.

(ಗೊಂದಲ)

ಸಭಾಪತಿಯವರು:- ಎಲ್ಲರಿಗೂ ಮಾತನಾಡಲು ಅನುಮತಿ ನೀಡುತ್ತೇನೆ, ಆಗ ಬೇಕಾದರೆ ಎಲ್ಲರೂ ಮಾತನಾಡಿ. ಆದರೆ, ಮಾನ್ಯ ಸಚಿವರಿಗೆ ಮಾತನಾಡಲು ಸ್ವಾತಂತ್ರ್ಯ ಇದೆ, ಹಾಗಾಗಿ ಅವರು ಮಾತನಾಡುತ್ತಾರೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ. Point of order.

ಸಭಾಪತಿಯವರು:- ಏನು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ. ಮಾನ್ಯ ಸಚಿವರು ನಾವು ತಮಗೆ ಗೌರವ ನೀಡಿಲ್ಲವೆಂದು ನಮ್ಮ ಮೇಲೆ ಆಪಾದನೆ ಮಾಡಿದ್ದಾರೆ.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಹೌದು. ವಾಸ್ತವಾಂಶವನ್ನು ಹೇಳುತ್ತಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆಯಿತು. ನಾವು ತಮಗೆ ಗೌರವ ನೀಡಿಲ್ಲವೆಂದು ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದು ಮಾನ್ಯ ಸಚಿವರು ಹೇಳಿದರು. ದಯವಿಟ್ಟು ನಾವು ತಮಗೆ ಗೌರವ ನೀಡಿದ್ದೇವೆಯೇ, ಇಲ್ಲವೇ ಎಂಬುದನ್ನು ತಮ್ಮ ಪೀಠದಿಂದ ruling ನೀಡಿ. ನಾವು ತಮಗೆ ಎಲ್ಲಿ ಅವಮಾನ ಮಾಡಿದ್ದೇವೆ ಹೇಳಿ. ಅವರು ಒಬ್ಬ ಸಚಿವರಾಗಿ ಏನೇನೋ ಮಾತನಾಡುವ ಹಾಗಿಲ್ಲ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ತಾವು ಈಗಾಗಲೇ ನೀಡಿರುವ ಆದೇಶವನ್ನು ಪಾಲನೆ ಮಾಡಲು ಅವರಿಗೆ ಹೇಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಮ್ಮ ruling ಅನ್ನು ಅವರು ಸ್ವೀಕರಿಸಿಲ್ಲವೆಂದರೆ ಹೇಗೆ?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಇನ್ನು ನನ್ನ ಮಾತನ್ನು ಮುಗಿಸಿಲ್ಲ.

ಸಭಾಪತಿಯವರು:- ಆಯಿತು ಏನು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಪ್ರತಿಪಕ್ಷದವರಿಗೆ ಪ್ರತಿಭಟನೆ ಮಾಡಲು ನೂರಾರು ದಾರಿಗಳಿವೆ, ಅಲ್ಲಿ ಬೇಕಾದರೆ ಪ್ರತಿಭಟನೆ ಮಾಡಿಕೊಳ್ಳಿ, ಈ ಸದನದಲ್ಲಿ ಮಾಡುವ ಅವಶ್ಯಕತೆ ಇಲ್ಲವೆಂದು ಮಾನ್ಯ ಕಾನೂನು ಸಚಿವರು ಹೇಳಿದರು. ಆದರೆ, ಯಾರೋ ದಾರಿಯಲ್ಲಿ ಹೋಗುವ ದಾಸಯ್ಯ ಆ ರೀತಿ ರಾಷ್ಟ್ರದ್ವಜದ ಬಗ್ಗೆ ಮಾತನಾಡಿದ್ದರೆ ನಾವು ಈ ರೀತಿ ಇಲ್ಲ ಪ್ರತಿಭಟನೆ ಮಾಡುತ್ತಿರಲಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ಸಚಿವರಾಗಿರುವವರು ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಮೊದಲು ನಮಗೆ ಈ ಸದನದಲ್ಲಿ ಉತ್ತರ ಸಿಗಬೇಕು,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ಸದನದಲ್ಲಿ ಉತ್ತರ ಸಿಗುವವರೆಗೂ ಇಲ್ಲಿಯೇ ಹೋರಾಟ ಮಾಡಬೇಕಾಗುತ್ತದೆಯೇ ವಿನಃ ಹೊರಗೆ ಹೋರಾಟ ಮಾಡುವುದಕ್ಕಾಗುವುದಿಲ್ಲ. ಒಂದು ವೇಳೆ ಈ ಸದನದಲ್ಲಿ ಉತ್ತರ ಸಿಗದ ಪಕ್ಷದಲ್ಲಿ ಹೊರಗೆ ಹೋಗಿ ಹೋರಾಟ ಮಾಡುತ್ತೇವೆ. ಅದರ ಬಗ್ಗೆ ನಾವು ಅವರಿಂದ ಪಾಠವನ್ನು ಕಲಿಯುವ ಅವಶ್ಯಕತೆ ಇಲ್ಲ. ನಾವು ಸಹ ಬಹಳಷ್ಟು ಹೋರಾಟ ಮಾಡಿಯೇ ಈ ಸದನದೊಳಗೆ ಬಂದಿರುವುದು.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ತಾವು ನೀಡಿರುವ ruling ಅನ್ನು ಅವರು ಒಪ್ಪಿಕೊಳ್ಳುತ್ತಿಲ್ಲ.

(ಗೊಂದಲ)

ಸಭಾಪತಿಯವರು:- ದಯವಿಟ್ಟು ಒಂದು ನಿಮಿಷ ಎಲ್ಲರೂ ಕುಳಿತುಕೊಳ್ಳಿ. ಮಾನ್ಯ ಆಯನೂರು ಮಂಜುನಾಥ್‌ರವರೇ ಮಾತನಾಡಿ.

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಹಂತದಲ್ಲಿ ಬಹಳ ಉತ್ತಮ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವುದು ಒಂದು ರೀತಿ ಸಮಾಧಾನಕರವಾಗಿದೆ. ಈ ಸದನದಲ್ಲಿ ಇದೇ ತರಹ ಸಂವಿಧಾನದ ವಿಷಯದ ಮೇಲೆ ಚರ್ಚೆಯಾದಲ್ಲಿ ಅದು ಒಂದು ರೀತಿ ಉತ್ತಮ ಸಂಸದೀಯ ವ್ಯವಸ್ಥೆಗೆ ಪೂರಕವಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

(ಈ ಹಂತದಲ್ಲಿ ಶ್ರೀ ಪ್ರಕಾಶ್ ಕೆ.ರಾಥೋಡ್‌ರವರು ಸದನದ ಬಾವಿಗೆ ತೆರಳಿ ಧರಣಿ ನಿರತರಾಗಿದ್ದರು)

ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರೆಲ್ಲರೂ ಘೋಷಣೆ ಕೂಗುತ್ತಿದ್ದರು)

ಸಭಾಪತಿಯವರು:- ದಯವಿಟ್ಟು ತಮ್ಮ ತಮ್ಮ ಸ್ಥಾನಗಳಿಗೆ ಬನ್ನಿ. ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ ಏತಕ್ಕೆ ಈ ರೀತಿ ಮಾಡುತ್ತೀರಿ. ಸ್ವಲ್ಪ ಹೊತ್ತು ಘೋಷಣೆ ಕೂಗದೇ ಸುಮ್ಮನೆ ಇರಿ. ಕಾಂಗ್ರೆಸ್ ಪಕ್ಷದವರೇ ತಮ್ಮ ಪಕ್ಷದವರು ಮಾತನಾಡುವಾಗ ಸುಮ್ಮನೆ ಇರುತ್ತೀರಿ. ಈಗ ಏತಕ್ಕೆ ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರೀತಿ ಘೋಷಣೆ ಕೂಗುತ್ತಿದ್ದೀರಿ. ದಯವಿಟ್ಟು ಎಲ್ಲರೂ ಸುಮ್ಮನೆ ಇರಿ. ಮಾನ್ಯ ವಿರೋಧ ಪಕ್ಷದ ನಾಯಕರೆ ದಯವಿಟ್ಟು ತಾವಾದರೂ ತಮ್ಮ ಪಕ್ಷದವರಿಗೆ ಆಡಳಿತ ಪಕ್ಷದವರು ಮಾತನಾಡುತ್ತಿರುವುದರಿಂದ ಈ ರೀತಿ ಘೋಷಣೆ ಕೂಗದೇ ಸುಮ್ಮನೆ ಇರುವುದಕ್ಕೆ ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದವರು ನಮ್ಮ ಮೇಲೆಯೇ ಆಪಾದನೆ ಮಾಡುವುದಾದರೆ ಅವರ ಆಪಾದನೆಯನ್ನು ಕೇಳುವುದಕ್ಕೆ ನಾವು ಈ ಸದನಕ್ಕೆ ಬಂದಿದ್ದೇವೆಯೇ?

ಸಭಾಪತಿಯವರು:- ಆಗಲಿ. ನಾನು ಅದರ ಬಗ್ಗೆ ಆಮೇಲೆ ಮಾತನಾಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ಬೇಡ. ಅದೆಲ್ಲಾ ಆಗುವುದಿಲ್ಲ. ದಯವಿಟ್ಟು ತಾವು ನಮ್ಮ ಬೇಡಿಕೆಯನ್ನು ಪೂರೈಸಿ.

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥ್‌ರವರೆ ತಾವು ಮಾತನಾಡಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಬಹಳ ಸಂತೋಷದ ವಿಷಯವೆಂದರೆ, ನಾವು ಈ ಸದನದಲ್ಲಿ ಸಂವಿಧಾನದ ವಿಷಯವನ್ನು ಚರ್ಚೆ ಮಾಡುತ್ತೇವೆ. ಆ ಸಂವಿಧಾನದ ಅಡಿಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಮಾನ್ಯ ಕೆ.ಎಸ್.ಈಶ್ವರಪ್ಪನವರ ಹೇಳಿಕೆ ಬಗ್ಗೆ ಪ್ರಸ್ತಾವ ಆಗುತ್ತಿದೆ, ಅದಕ್ಕೆ ಸಂವಿಧಾನದ ನಿಯಮಾವಳಿ ಪ್ರಕಾರ ತಮಗೆ ಮೊದಲೇ ನೋಟಿಸ್ ನೀಡಬೇಕಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದವರು ನೋಟಿಸ್ ನೀಡಿಲ್ಲ. ಆ ರೀತಿ ನೋಟಿಸ್ ಇಲ್ಲದೇ ನಾಲ್ಕು ದಿನಗಳ ಕಾಲ ಚರ್ಚೆ ಮಾಡಬಹುದೆಂದರೆ, ಯಾವ ಸಂವಿಧಾನವನ್ನು ಅವರು ಉಲ್ಲೇಖ ಮಾಡುತ್ತಿದ್ದಾರೆ? ಚರ್ಚೆ ಮಾಡುವುದಕ್ಕಾಗಿಯೇ ತಾವು ಇದ್ದೀರಿ, ಅವರು ಮಾನ್ಯ ಕೆ.ಎಸ್. ಈಶ್ವರಪ್ಪನವರ ರಾಜೀನಾಮೆಯನ್ನು ಕೇಳಲಿ. ಆದರೆ, ಯಾವುದೇ ನೋಟಿಸ್ ನೀಡದೇ ಈ ರೀತಿ ಚರ್ಚೆ ಮಾಡಿ, ಸದನವನ್ನು ಹಾಳುಗಡವುಡು ಸರಿಯಲ್ಲ. ಎರಡನೆಯದಾಗಿ, ಬಹಳ ಗಂಭೀರವಾದ ವಿಷಯವೇನೆಂದರೆ, ನಮ್ಮ ವಿರೋಧ ಪಕ್ಷದ ಸದಸ್ಯರು ಧರಣಿ ಮಾಡುತ್ತಿದ್ದಾರೆಯೇ, ಇಲ್ಲವೇ? ಒಂದು ವೇಳೆ ಧರಣಿ ಮಾಡುತ್ತಿದ್ದರೆ ಅವರು ಸದನದ ಭಾವಿಯೊಳಗೆ ಇರಬೇಕೇ ಅಥವಾ ಅವರ

ಸ್ಥಾನಕ್ಕೆ ಹೋಗಬೇಕೇ? ಧರಣಿ ನಿರತರಾಗಿರುವವರು ಮಾತನಾಡುವ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಹೋಗಿ ಮಾತನಾಡುತ್ತಾರೆ, ಮತ್ತೆ ವಾಪಸ್ಸು ಧರಣಿಗೆ ಬರುತ್ತಾರೆ ಎಂದರೆ, ಅದನ್ನು ಧರಣಿ ಸತ್ಯಾಗ್ರಹ ಎಂದು ಕರೆಯಬಹುದೇ? ಆ ರೀತಿ ನಡೆದುಕೊಳ್ಳುವುದಕ್ಕೆ ಸಂವಿಧಾನದಲ್ಲಾಗಲಿ ಅಥವಾ ನಿಯಮಾವಳಿಯಲ್ಲಾಗಲಿ ಅವಕಾಶ ಇದೆಯೇ? ಒಂದು ಸಲ ಬಾವಿಗೆ ಬಂದವರು, ಅವರಿಗೆ ಖುಷಿ ಬಂದಾಗ ಬಾವಿಗೆ ಬರುವುದು, ಖುಷಿ ಹೋದಾಗ ಅವರ ಸ್ಥಾನಕ್ಕೆ ತೆರಳಿ ಮಾತನಾಡುವುದಕ್ಕೆ ನಿಯಮಾವಳಿ ಪ್ರಕಾರ ಅವಕಾಶ ಇದೆಯೇ? ಅವೆರಡನ್ನೂ ತಿಳಿದುಕೊಂಡರೆ, ಬಾಕಿ ಉಳಿದಂಥವರು ಯಾರು ಸಂವಿಧಾನದ ನಿಯಮಾವಳಿ ಬಗ್ಗೆ ಮಾತನಾಡುತ್ತಾರೆ, ಅವರ ಪ್ರಭುತ್ವತೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆದರೆ, ಇವರು ಅವರಿಗೆ ಖುಷಿ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಯಾರು ಸದನದ ಬಾವಿಯಲ್ಲಿದ್ದಾರೆ, ಅವರಿಗೆ ಮಾತನಾಡಲು ಅವಕಾಶ ನೀಡಬಾರದು, ಅವರು ಸದನದ ಬಾವಿಯಲ್ಲಿಯೇ ಇರಬೇಕೇ ವಿನಃ ಹೇಗೆ ಅವರು ಅವರ ಸ್ಥಾನಕ್ಕೆ ಹೋಗುತ್ತಾರೆ? ಮೊದಲು ಅದನ್ನು ನಿರ್ಬಂಧಿಸಬೇಕು. ಧರಣಿ ಮಾಡಲು ಅವರಿಗೆ ಸ್ವತಂತ್ರ ಇದೆ. ಹಾಗೆಯೇ ಖುಷಿ ಹೋದಾಗ ಅವರ ಸ್ಥಾನಕ್ಕೆ ತೆರಳಿ ಮಾತನಾಡಲು ಅವಕಾಶ ಇರುವುದಿಲ್ಲ. ಮೊದಲು ಅದನ್ನು ನಿರ್ಬಂಧಿಸಬೇಕು ಅಥವಾ ಸಂವಿಧಾನದ ಮೇಲೆ ಮಾತನಾಡುವವರು ಅದನ್ನು ಅರ್ಥ ಮಾಡಿಕೊಂಡು, ಹೊಸ ಅರ್ಥ ವ್ಯಾಖ್ಯಾನವನ್ನು ಮಾಡಿದರೆ ಅದನ್ನಾದರೂ ಕೇಳಲು ಇಚ್ಛಿಸುತ್ತೇವೆ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಆಯನೂರು ಮಂಜುನಾಥ್‌ರವರು ಏನು ಮಾತನಾಡಿದ್ದಾರೆ, ಅದನ್ನು ಪುನಃ ಉಲ್ಲೇಖ ಮಾಡಲು ಇಚ್ಛೆಪಟ್ಟು ಹೇಳುತ್ತಿದ್ದೇನೆ. ಮಾನ್ಯ ಕಾನೂನು ಸಚಿವರು ಈ ಸದನದಲ್ಲಿ ಬಹಳ ಚೆನ್ನಾಗಿ ಮಾತನಾಡಿದರು. ಏಕೆಂದರೆ, ಈ ಧರಣಿಯನ್ನು ನಡೆಸುವ ವ್ಯವಸ್ಥೆ ಹೊರಗೆ ಸಹ ಇದೆ. ನಾವು ಸಹ ಹೋರಾಟ ಮಾಡಿಯೇ ಇಲ್ಲಗೆ ಬಂದಿರುವುದು. ಹಾಗೆಯೇ ನಾವು ಈ ಸದನಕ್ಕೆ ಬಂದಿಲ್ಲ, ಹೋರಾಟ ಮಾಡಿಯೇ ಬಂದಿರುವುದು. ಈ ಸದನದ ಸದಸ್ಯರಾಗಿ ನಾವು ಜನಪರ ಕೆಲಸ ಮಾಡಬೇಕು, ಜನರಿಗೆ ನ್ಯಾಯವನ್ನು ಒದಗಿಸುವಂಥ ಕೆಲಸವಾಗಬೇಕೇ ವಿನಃ ಇದು ಯಾವುದೇ ಪಕ್ಷದ ಪ್ರತಿಷ್ಠೆಗಾಗಿ ಹೋರಾಟ ಮಾಡುವ ಜಾಗವಾಗಿಲ್ಲ. ಇಲ್ಲ ಆ ಕೆಲಸವಾಗಲಿಲ್ಲವೆಂದರೆ, ನ್ಯಾಯ ಸಿಗುವಂಥ ಬಹಳಷ್ಟು ವ್ಯವಸ್ಥೆ ನಮ್ಮ ರಾಜ್ಯದಲ್ಲಿದೆ. ಅಲ್ಲ ಹೋಗಿ ಬೇಕಾದರೆ ನ್ಯಾಯವನ್ನು ಕೇಳಲಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅದನ್ನು ಚಿಟ್ಟು ಈ ಸದನಕ್ಕೆ ಬಂದು ಜನರ ಸಮಸ್ಯೆಯನ್ನು ಕೇಳುವುದನ್ನು ಏತಕ್ಕೆ ಹಾಳು ಮಾಡುತ್ತಾರೆ. ಹಾಗಾಗಿ ತಮ್ಮಲ್ಲಿ ಒಂದು ಮಾತನ್ನು ಹೇಳಲು ಇಚ್ಛಿಸುವುದೇನೆಂದರೆ, ರಾಷ್ಟ್ರದ್ವಜದ ಬಗ್ಗೆ ಯಾರಿಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಕಳೆದ ಸಲ ಚರ್ಚೆ ಮಾಡುವ ಸಂದರ್ಭದಲ್ಲ ತೋರಿಸಿಕೊಟ್ಟಿದ್ದೇವೆ. ಆ ಪ್ರೀತಿ ಯಾರಿಗೆ ಎಷ್ಟು ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಕೇಳುವುದೇನೆಂದರೆ, ವಿರೋಧ ಪಕ್ಷದವರು ಗೊಂದಲದ ನಿಲುವಿನ ಮೇಲೆ ಏನು ಧರಣಿ ನಡೆಸುತ್ತಿದ್ದಾರೆ, ಅದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ; ಯಾವಾಗ ನಾವು ರಾಷ್ಟ್ರದ್ವಜವನ್ನು ಹಾರಿಸಲು ಹೋಗುತ್ತೇವೆಯೋ ಆಗ ಧರ್ಮಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ. ಯಾವಾಗ ಧರ್ಮದ ಬಗ್ಗೆ ಉಲ್ಲೇಖ ಮಾಡುತ್ತೇವೆಯೋ ಆಗ ರಾಷ್ಟ್ರದ್ವಜದ ವಿಚಾರವನ್ನು ಇವರು ಎತ್ತಿಹಿಡಿಯುತ್ತಾರೆ. ಇಂತಹ ಗೊಂದಲ ನೀತಿಗೆ ಜನರು ತಕ್ಕ ಪಾಠವನ್ನು ಕಲಿಸುತ್ತಾರೆ.

ಮಾನ್ಯ ಸಭಾಪತಿಯವರೇ ದಯಮಾಡಿ ಈ ಸದನವನ್ನು ಮೊಟಕುಗೊಳಿಸದೇ ನಡೆಸಬೇಕೆಂದು ವಿನಂತಿಸುತ್ತೇನೆ.

(...ಮುಂದು)

(090) 21.02.2022/4.10/ಎಸ್‌ಕೆ-ಕೆಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀಮತಿ ಭಾರತಿ ಶೆಟ್ಟಿ (ಮುಂದು):-

ಇಲ್ಲಿ ಬಹಳಷ್ಟು ವಿಷಯಗಳು ಚರ್ಚೆಯಾಗಬೇಕಾಗಿದೆ. ವಿರೋಧ ಪಕ್ಷದ ಸದಸ್ಯರೆಲ್ಲರೂ ಬಾವಿಯಲ್ಲಿ ಕೂಗಾಡುತ್ತಿರಲಿ. ಅದರೆ ನನ್ನ ಆಸೆ. ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು. ಅದೇ ರೀತಿ ಅನೇಕ ಬಲಗಳಿವೆ. ಅದರ ಬಗ್ಗೆ ಮಾತನಾಡಬೇಕಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಈ ಸದನದಲ್ಲ ಅವಕಾಶ ಮಾಡಿಕೊಡಬೇಕಾಗಿ ನಾನು ತಮಗೆ ವಿನಂತಿ ಮಾಡುತ್ತೇನೆ.

(ಈ ಹಂತದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಹೊರತುಪಡಿಸಿ, ಮಾನ್ಯ ವಿರೋಧ ಪಕ್ಷದ ಸದಸ್ಯರೆಲ್ಲರೂ ಸದನದ ಬಾವಿಗೆ ಬಂದು ಧರಣಿಗೆ ನಿರಾತರಾದವರು)

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):-ನಮ್ಮ ಪಕ್ಷದ ಸದಸ್ಯರ ಮಾತನಾಡುವಾಗ ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಾರೆ. ಅವರು ಮಾತನಾಡುವುದಕ್ಕೆ ಹೋದಾಗ ನಾವು ಅವಕಾಶ ಮಾಡಿಕೊಡುವುದಿಲ್ಲ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ ತಾವು ಮಾತನಾಡಿ.

ಶ್ರೀ ಆಯನೂರು ಮಂಜುನಾಥ್:- ವಿರೋಧ ಪಕ್ಷದ ಸದಸ್ಯರ ಮಾತನಾಡುವಾಗ ನಾವು ಅವಕಾಶ ಮಾಡಿಕೊಟ್ಟಿದ್ದೇವೆ. ನಾವು ಮಾತನಾಡಬೇಕೆಂದಾಗ, ವಿರೋಧ ಪಕ್ಷದ ಸದಸ್ಯರು ಏತಕ್ಕೆ ಮೌನವಾಗಿರುವುದಿಲ್ಲ? ಹಾಗಾದರೆ ಇವರು ಯಾರೂ ಮಾತನಾಡುವುದಕ್ಕಾಗುವುದಿಲ್ಲ.

ಶ್ರೀಮತಿ ಭಾರತಿ ಶೆಟ್ಟಿ:- ನಾವು ಮಾತನಾಡುವಾಗ, ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಾರೆ. ವಿರೋಧ ಪಕ್ಷದ ಸದಸ್ಯರು ಯಾರಾದರೂ ಮಾತನಾಡುವಾಗ, ಮೌನವಾಗಿ ಇರುತ್ತಾರೆ. ಆಗ ಘೋಷಣೆ ಕೂಗುವುದಿಲ್ಲ. ಈ ರೀತಿಯಾದರೆ ನಾವು ಕೂಡ ಘೋಷಣೆ ಕೂಗುತ್ತೇವೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

(ಈ ಹಂತದಲ್ಲಿ ಶ್ರೀಮತಿ ಭಾರತಿ ಶೆಟ್ಟಿಯವರು ಸದನದ ಸಮಯವನ್ನು ಹಾಳು ಮಾಡುವಂತಹವರಿಗೆ ಕಾಂಗ್ರೆಸ್‌ಗೆ ಧಿಕಾರ ಎಂದು ಘೋಷಣೆ ಕೂಗಿದರು)

ಶ್ರೀ ಆಯನೂರು ಮಂಜುನಾಥ್:- ನಾವು ಮಾತನಾಡುವಾಗ ಘೋಷಣೆ ಕೂಗುತ್ತಾರೆ. ಆದ್ದರಿಂದ ಅವರು ಮಾತನಾಡುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಆಯನೂರು ಮಂಜುನಾಥರವರೇ ಎಷ್ಟು ಬೇಕಾದರೂ ಕೂಗಾಡಿ. ಮೊದಲು ದೇಶದ್ರೋಹಿಗಳು ತಾವು ಕೂಗಾಡಿ. ರಾಷ್ಟ್ರದ್ರೋಹಿಗಳು ಕೂಗಾಡಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆಯನೂರು ಮಂಜುನಾಥ:- ನಾವು ಏಕೆ ದೇಶದ್ರೋಹಿ ಅಗೋಣ? ನಾವು ಬಹಳ ದೇಶಪ್ರೇಮಿಗಳು. ನೀವು ದೇಶದ್ರೋಹಿಗಳು.

ಶ್ರೀ ಮರಿತಿಬ್ಬೇಗೌಡ:- ತಾವು ಕೂಗಾಡಿ. ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ.

ಶ್ರೀ ಆಯನೂರು ಮಂಜುನಾಥ:-ತಮ್ಮನ್ನು ಕೂಡ ಇಲ್ಲ ಘೋಷಣೆ ಕೂಗುವುದಕ್ಕೆ ಇಟ್ಟುಕೊಂಡಿರುವುದು.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ತಾವು ರಾಷ್ಟ್ರದ್ರೋಹಿಗಳು, ದೇಶದ್ರೋಹಿಗಳು ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದಂತಹವರು. ದಯವಿಟ್ಟು, ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದಂತಹವರಿಗೆ ಶಿಕ್ಷೆ ಕೊಡಬೇಕು. ಸಂವಿಧಾನವನ್ನು ಕಾಪಾಡಬೇಕಾಗಿತ್ತು. ಆದರೆ

ಶ್ರೀ ಆಯನೂರು ಮಂಜುನಾಥ:- ಮಾನ್ಯ ಮರಿತಿಬ್ಬೇಗೌಡರೇ, ತಾವು ಘೋಷಣೆ ಕೂಗಾಡಿ.

ಶ್ರೀ ಮರಿತಿಬ್ಬೇಗೌಡ:- ತಾವು ಎಂತಹ ದೇಶದ್ರೋಹಿಗಳು ಎಂದು ಎಲ್ಲರಿಗೂ ಗೊತ್ತಾಗುತ್ತಿದೆ. (ಗೊಂದಲ) ಒಬ್ಬ ಮಂತ್ರಿಯವರು ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿದ್ದನ್ನು ಸಮರ್ಥಿಸಿ ಕೂಗಾಡುತ್ತಿದ್ದೀರಿ.

(ಗೊಂದಲ)

ಸಭಾಪತಿಗಳು:- ನನ್ನ ಮಾತನ್ನು ತಾವು ಕೇಳುವವರೆಗೆ ಯಾರಿಗೂ ಮಾತನಾಡುವುದಕ್ಕೆ ಅವಕಾಶ ಕೊಡುವುದಿಲ್ಲ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು, ತಮ್ಮ ಸ್ಥಾನದಲ್ಲಿ ನಿಂತುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು)

ಶ್ರೀ ಮರಿತಿಬ್ಬೇಗೌಡ:- ಸಂವಿಧಾನದ ಬಗ್ಗೆ ಏನೇಲ್ಲಾ ಮಾತನಾಡಿದ್ದೀರಿ (ಗೊಂದಲ) ತಮಗೆ ಈ ರೀತಿ ಮಾತನಾಡಲು ಅಧಿಕಾರ ಏನಿದೆ?

ಸಭಾಪತಿಯರು:- ಒಂದು ನಿಮಿಷ ನನ್ನ ಮಾತನ್ನು ಕೇಳಿ. ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ವಿರೋಧ ಪಕ್ಷದ ಮಾನ್ಯ ಸದಸ್ಯರು ಧರಣಿ ಮಾಡುವುದು ಬಿಡುವುದಿಲ್ಲ ಎನ್ನುತ್ತಾರೆ. ಸದನವನ್ನು ನಡೆಸುವುದು ಬಹಳ ದುಸ್ತರವಾಗಿದೆ. ನಾನು ಎಷ್ಟೇ ಪ್ರಯತ್ನ ಮಾಡಿದರೂ, ನಾನು ಬಹಳ weak ಇದ್ದೇನೆಂದು ಯಾರು ತಪ್ಪು ತಿಳಿದುಕೊಳ್ಳಬಾರದು. ನನ್ನ ಕಡೆಯಿಂದ ತೀರ್ಮಾನ ಮಾಡುವುದಕ್ಕೆ ಬಹಳಷ್ಟು ಶಕ್ತಿ ಇದೆ. ಆದರೆ ಈ ಸದನವನ್ನು ಬಹಳಷ್ಟು ಉತ್ತಮ ರೀತಿಯಲ್ಲಿ ನಡೆಸಬೇಕೆಂದು ಮಾತನಾಡುತ್ತಿದ್ದೇನೆ. ದಯವಿಟ್ಟು, ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ಅಜೆಂಡಾ ನಡೆಸುವುದಕ್ಕೆ ಅನುಮತಿ ಕೊಡಿ. ದಯವಿಟ್ಟು, ಮಾನ್ಯ ಸದಸ್ಯರು ತಮ್ಮ ತಮ್ಮ ಸ್ಥಳಕ್ಕೆ ಹೋಗಿ ಕುಳಿತುಕೊಳ್ಳಿ ಎಂದು ನಾನು ಮತ್ತೊಮ್ಮೆ ವಿನಂತಿ ಮಾಡುತ್ತೇನೆ. ಮಾನ್ಯ ಮರಿತಿಬ್ಬೇಗೌಡರೇ, ತಾವು ಮಾತನಾಡಿದ್ದು ಮುಗಿಯಿತು.

ಶ್ರೀ ಮರಿತಿಬ್ಬೇಗೌಡ:- ನನಗೆ ಮಾತನಾಡುವುದಕ್ಕೆ ಅವಕಾಶವೇ ಕೊಡಲಿಲ್ಲ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ತಾವು ಮಾತನಾಡಿ.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್:- ಮೊದಲು ಅವರವರ ಜಾಗಕ್ಕೆ ಹೋಗಿ ಮಾತನಾಡಲಿ.

ಶ್ರೀ ಮರಿತಿಬ್ಬೇಗೌಡ:-ನನಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಿ.

ಶ್ರೀ ಆಯನೂರು ಮಂಜುನಾಥ:- ನಮಗೂ ಮಾತನಾಡುವುದಕ್ಕೆ ಬಿಡಿ. ಆಗ ತಾವು ಮಾತನಾಡಿ. ಈಗ ನಮಗೆ ಅವಕಾಶ ಇಲ್ಲ ಎಂದರೆ ಹೇಗೆ? ತಮ್ಮ ಮಾತುಗಳನ್ನು ಕೇಳುವುದಕ್ಕೆ ವೇದ ವಾಕ್ಯಗಳೇ.

ಶ್ರೀ ಮರಿತಿಬ್ಬೇಗೌಡ:-ತಮ್ಮದು ಪ್ರಚಾರನೇ ಇರೋದು, ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಿ.

(ಗೊಂದಲ)

ಶ್ರೀ ಆಯನೂರು ಮಂಜುನಾಥ:-ನಮಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟರೆ, ನಂತರ ಚರ್ಚೆ ಮಾಡೋಣ.

(ಗೊಂದಲ)

ಸಭಾಪತಿಯವರು:- ಈಗ ಚರ್ಚೆ ಮಾಡೋಣ. ಮಾನ್ಯ ಮರಿತಿಬ್ಬೇಗೌಡರೇ, ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ:- ಅವರು ಕೂಗಾಡುವುದಾದರೆ, ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ.

(ಗೊಂದಲ)

ಸಭಾಪತಿಯವರು:- ದಯವಿಟ್ಟು, ಮಾನ್ಯ ಸದಸ್ಯರೆಲ್ಲರೂ ಕುಳಿತುಕೊಳ್ಳಿ. ಈಗ ಗಮನ ಸೆಳೆಯುವ ಸೂಚನೆಯನ್ನು ತೆಗೆದುಕೊಳ್ಳೋಣ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್‌ರವರು ಸದನದ ಬಾವಿಗೆ ಬಂದು ಧರಣಿಯಲ್ಲಿ ನಿರತರಾದರು.)

ಸಭಾಪತಿಯವರು:- ಡಾ. ವೈ. ಎ. ನಾರಾಯಣಸ್ವಾಮಿಯವರೇ, ತಾವು ಮಾತನಾಡಿ.

ಡಾ. ವೈ.ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ ಮಂತ್ರಿಯವರು ಹಾಜರಿಲ್ಲ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಈಗ ಸಭೆಯು ಮುಕ್ತಾಯವಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಸೇರುವುದು.

(ಸದನವು ಸಾಯಂಕಾಲ 4 ಗಂಟೆ 15 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ಮಂಗಳವಾರ, 22ನೇ
ಫೆಬ್ರವರಿ ಮಾಹೆ 2022 ರಂದು ಬೆಳಿಗ್ಗೆ 11 ಗಂಟೆಗೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

<><><